

ಅಧ್ಯಾಯ – III

ಆರ್ಥಿಕ ಸಂಪನ್ಮೂಲಗಳು

ಮತ್ತು ಬಳಕೆ

ಅಧ್ಯಾಯ III

ಆರ್ಥಿಕ ಸಂಪನ್ಮೂಲಗಳು ಮತ್ತು ಬಳಕೆ

ಈ ಅಧ್ಯಾಯವು ಆರ್ಥಿಕ ಸಂಪನ್ಮೂಲಗಳು ಮತ್ತು ಅವುಗಳ ಬಳಕೆಯಲ್ಲಿನ ಅಂತರಗಳನ್ನು ಬಹಿರಂಗಪಡಿಸುತ್ತದೆ. ರಾಜ್ಯದ ಕನಿಷ್ಠ ನಿಧಿ ಹಂಚಿಕೆಯ ಸಾಮರ್ಥ್ಯ, ವರ್ಧನೆ, ಸನ್ನದ್ಧತೆ ಮತ್ತು ಶಮನಗೊಳಿಸುವ ಚಟುವಟಿಕೆಗಳು ಪ್ರತಿಕ್ರಿಯೆ-ಆಧಾರಿತ ವಿಧಾನದಿಂದ ಪರಿವರ್ತನೆ ಆಗಬೇಕಾಗಿದ್ದ ವಿಪತ್ತು ಅಪಾಯ ಕಡಿತ ತಂತ್ರಕ್ಕೆ ಅಡ್ಡಿಯಾಗಿದೆ.

ನಿರ್ವಹಣೆ ಇಲ್ಲದ್ದರಿಂದ/ ಅಪೂರ್ಣ ದಾಖಲೆಗಳಿಂದ ಮತ್ತು ಮರು ಹೊಂದಾಣಿಕೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಹಣಕಾಸು ನಿರ್ವಹಣೆಯ ಕೊರತೆಯಿತ್ತು. ಅನುದಾನಗಳು ರದ್ದಾಗಿರುವುದು, ಬ್ಯಾಂಕುಗಳಲ್ಲಿ / ಅನುಷ್ಠಾನ ಸಂಸ್ಥೆಗಳಲ್ಲಿ ಹಣವನ್ನು ಇಟ್ಟಿರುವುದು, ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸದಿರುವುದು, ಅನರ್ಹ ವೆಚ್ಚಗಳು, ಎಸ್‌ಡಿಆರ್‌ಎಫ್ ಮಾನದಂಡಗಳ ಉಲ್ಲಂಘನೆ ಮತ್ತು ನಾಗರಿಕರು / ಕಾರ್ಪೊರೇಟ್ ಸಂಸ್ಥೆಗಳಿಂದ ವಿಪತ್ತು ನಿರ್ವಹಣೆಗೆ ಬಂದಿರುವ ದೇಣಿಗೆಗಳಿಂದ ವಿವರಿಸದ ವೆಚ್ಚಗಳು ಗಮನಕ್ಕೆ ಬಂದಿವೆ.

ಕೇಂದ್ರವು ಬಿಡುಗಡೆ ಮಾಡಿದ ಹಣವನ್ನು ಸರಿಯಾಗಿ ದಾಖಲಿಸಲಾಗಿಲ್ಲ. ತಾಲೂಕು ಮಟ್ಟದಲ್ಲಿ ಅನೇಕ ಬ್ಯಾಂಕ್ ಖಾತೆಗಳ ಅನಿಯಮಿತ ಕಾರ್ಯಾಚರಣೆಯು ನಿಧಿಯ ಜಾಡನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ ಮತ್ತು ಸಂಭಾವ್ಯ ದುರುಪಯೋಗದ ಬಗ್ಗೆ ಕಾಳಜಿ ವ್ಯಕ್ತವಾಗಿದೆ. ವಿಪತ್ತುವಾರು ವೆಚ್ಚದ ಅಂಕಿಅಂಶಗಳ ಅನುಪಸ್ಥಿತಿ, ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳಿಂದ ನಗದು ಪುಸ್ತಕಗಳ ಅಸಮರ್ಪಕ ನಿರ್ವಹಣೆ, ಜಿಲ್ಲೆಗಳು ಮತ್ತು ತಾಲ್ಲೂಕುಗಳ ನಡುವಿನ ಹಣಕಾಸು ದಾಖಲೆಗಳ ನಡುವಿನ ಹೊಂದಾಣಿಕೆ ಇಲ್ಲದಿರುವುದು ಲೆಕ್ಕಪರಿಶೋಧನೆಯ ಮೂಲಕ ನಿಧಿ ಬಳಕೆಯ ನಿಖರವಾದ ಮೌಲ್ಯಮಾಪನಕ್ಕೆ ಅಡ್ಡಿಯಾಗಿದೆ.

ರಾಜ್ಯದಲ್ಲಿ ಅಧಿಸೂಚಿತ ವಿಪತ್ತುಗಳಿಗೆ ಪ್ರತಿಕ್ರಿಯೆ ಚಟುವಟಿಕೆಗಳ ನಿರ್ವಹಣೆಗೆ ಡಿಎಂ ಕಾಯ್ದೆಯ ಪರಿಚ್ಛೇದ 48 (1) (ಎ) ಅಡಿಯಲ್ಲಿ ರಚಿಸಲಾದ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್) ಮೂಲಕ ಧನಸಹಾಯ ನೀಡಲಾಗುತ್ತದೆ. ಭಾರತ ಸರ್ಕಾರ (ಜಿಒಎ) ಎಸ್‌ಡಿಆರ್‌ಎಫ್ ಹಂಚಿಕೆಯ ಶೇಕಡಾ 75 ರಷ್ಟನ್ನು ನೀಡುತ್ತದೆ ಮತ್ತು ಉಳಿದ ಶೇಕಡಾ 25 ರಷ್ಟನ್ನು ರಾಜ್ಯವು ಕೊಡುಗೆ ನೀಡುತ್ತದೆ.

ಡಿಎಂ ಕಾಯ್ದೆಯ ಪರಿಚ್ಛೇದ 46 ರ ಅಡಿಯಲ್ಲಿ ರಚಿಸಲಾದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್) ಎಸ್‌ಡಿಆರ್‌ಎಫ್‌ನಲ್ಲಿ ಸಾಕಷ್ಟು ಹಣ ಲಭ್ಯವಿಲ್ಲದಿದ್ದಾಗ ತೀವ್ರ ಸ್ವರೂಪದ ವಿಪತ್ತುಗಳ ಸಮಯದಲ್ಲಿ ರಾಜ್ಯದ ಎಸ್‌ಡಿಆರ್‌ಎಫ್‌ಗೆ ಪೂರಕವಾಗಿದೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಮತ್ತು ಭಾರತ ಸರ್ಕಾರ ಅಂಗೀಕರಿಸಿದ ಕೇಂದ್ರದ ಹಣಕಾಸು ಅನುದಾನವನ್ನು ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ಎಂದು ಮರುನಾಮಕರಣ ಮಾಡಲಾಗಿದೆ ಮತ್ತು ಇದು ಎರಡು ಘಟಕಗಳನ್ನು ಒಳಗೊಂಡಿದೆ ಅಂದರೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಮತ್ತು ರಾಜ್ಯ ವಿಪತ್ತು ಶಮನ ನಿಧಿ (ಎಸ್‌ಡಿಎಂಎಫ್). ಇವೆರಡರ ನಡುವಿನ ಹಂಚಿಕೆಯು ಕ್ರಮವಾಗಿ 80:20 ಅನುಪಾತದಲ್ಲಿದೆ.

ರಾಜ್ಯದಲ್ಲಿ, ಕಂದಾಯ ಇಲಾಖೆ (ಡಿಎಂ) ವಿಪತ್ತು ನಿರ್ವಹಣೆಯ ಸ್ವೀಕೃತಿ / ವೆಚ್ಚ ಮತ್ತು ಅದರ ಮೇಲಿನ ಖಾತೆಗಳ ನಿರ್ವಹಣೆಗಾಗಿ ಹಣಕಾಸನ್ನು ನಿರ್ವಹಿಸುತ್ತದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ ನಿಧಿಯನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಖಜಾನೆಯ ಮೂಲಕ ಮತ್ತು ತಾಲ್ಲೂಕು ಮಟ್ಟದಲ್ಲಿ ಬ್ಯಾಂಕ್ ಖಾತೆಗಳ ಮೂಲಕ ನಿರ್ವಹಿಸಲಾಗುತ್ತದೆ¹⁴. ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ಪಡೆದ ಹಣವನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು ಸ್ಥಾಪಿಸಿದ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕಾಗಿದ್ದು, ನಿಯಮಗಳ ಪ್ರಕಾರ ನಿಗದಿತ ವಸ್ತುಗಳ ಮೇಲೆ ವೆಚ್ಚವನ್ನು ಮಾಡಲಾಗುತ್ತದೆ ಮತ್ತು ಅನುಮತಿ ಇಲ್ಲದ ವೆಚ್ಚಗಳಿಗೆ

¹⁴ 2022-23 ರಿಂದ ಖಜಾನೆಯ ಮೂಲಕ ಹಣವನ್ನು ನಿರ್ವಹಿಸಲು ಸರ್ಕಾರ ತಾಲ್ಲೂಕುಗಳಿಗೆ ಸೂಚನೆ ನೀಡಿದೆ

ಉಪಯೋಗಿಸುವಂತಿಲ್ಲ/ಬಳಸುವಂತಿಲ್ಲ ಹೀಗೆ ಇವುಗಳನ್ನು ಖಚಿತಪಡಿಸಿಕೊಳ್ಳುವುದು ರಾಜ್ಯ ಕಾರ್ಯಕಾರಿ ಸಮಿತಿಯ ಜವಾಬ್ದಾರಿಯಾಗಿದೆ.

3.1 ಆರ್ಥಿಕ ನಿರ್ವಹಣೆ

3.1.1 ಆರ್ಥಿಕ ದಾಖಲೆಗಳ ಅಸಮರ್ಪಕ ನಿರ್ವಹಣೆ

ಕರ್ನಾಟಕ ಆರ್ಥಿಕ ಸಂಹಿತೆ, 1958 (ಅನುಚ್ಛೇದ 327 ರಿಂದ 345) ನಗದು ನಿರ್ವಹಣೆ ಮತ್ತು ಅದರ ಖಾತೆಯ ನಿರ್ವಹಣೆಯ ವಿಧಾನವನ್ನು ವಿವರಿಸುತ್ತದೆ. ಆದಾಗ್ಯೂ, ನಗದು ಪುಸ್ತಕದ ಅನುಚಿತ ನಿರ್ವಹಣೆಯ ಜೊತೆಗೆ, ರಶೀದಿ / ಬಿಡುಗಡೆ ಆದೇಶಗಳ ಸಮಗ್ರ ಸಂಗ್ರಹ, ಹೊಂದಾಣಿಕೆ ಹೇಳಿಕೆಗಳು, ವಾರ್ಷಿಕ ಆಸ್ತಿಹೂಣೆ ದೃಢೀಕರಣ ಪ್ರಮಾಣಪತ್ರಗಳು ಮುಂತಾದ ಸಮಕಾಲೀನ ದಾಖಲೆಗಳನ್ನು ನೋಡಲ್ ಕಂದಾಯ ಇಲಾಖೆಯಲ್ಲಿ ನಿರ್ವಹಿಸಲಾಗಿಲ್ಲ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ಹೆಚ್ಚಿನ ಮೌಲ್ಯದ ಹಣಕಾಸಿನ ವಹಿವಾಟುಗಳನ್ನು ನಡೆಸುತ್ತಿದ್ದರೂ, ನಿಯತಕಾಲಿಕ ಸಾಮರಸ್ಯದೊಂದಿಗೆ ನಿಗದಿತ ಹಣಕಾಸು ದಾಖಲೆಗಳನ್ನು ನಿರ್ವಹಿಸದಿರುವುದು ಸಂಕೇತ ನಿಬಂಧನೆಗಳು ಮತ್ತು ಹಣಕಾಸಿನ ಔಚಿತ್ಯದ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ.

ನಿಗದಿತ ಆರ್ಥಿಕ ದಾಖಲೆಗಳ ಅನುಪಸ್ಥಿತಿಯಲ್ಲಿ, ಲೆಕ್ಕಪರಿಶೋಧನೆಗೆ ಲಭ್ಯವಿರುವ ಆರ್ಥಿಕ ಹೇಳಿಕೆಗಳಲ್ಲಿ ಸ್ವೀಕೃತಿಗಳು ಮತ್ತು ಖರ್ಚುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಲೆಕ್ಕಪರಿಶೋಧನೆಗೆ ಸಾಧ್ಯವಾಗಲಿಲ್ಲ.

ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ನಿಯತಕಾಲಿಕವಾಗಿ ಹೊಂದಾಣಿಕೆ ನಡೆಸಲು ಸಂಬಂಧಪಟ್ಟವರಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸರ್ಕಾರ ಉತ್ತರಿಸಿತು (ಆಗಸ್ಟ್ 2024).

3.1.2 ಸ್ವೀಕೃತಿ ಮತ್ತು ವೆಚ್ಚ

ರಾಜ್ಯ ಮಟ್ಟದಲ್ಲಿ ಅಗತ್ಯ ಹಣಕಾಸು ದಾಖಲೆಗಳ ಅನುಪಸ್ಥಿತಿಯಲ್ಲಿ, 2017-18 ರಿಂದ 2022-23 ರ ಅವಧಿಗೆ ವಿಪತ್ತು ನಿರ್ವಹಣೆಗೆ ರಾಜ್ಯದ ಸ್ವೀಕೃತಿಗಳು ಮತ್ತು ವೆಚ್ಚಗಳು (ನೋಡಲ್ ಕಂದಾಯ ಇಲಾಖೆ ಒದಗಿಸಿದಂತೆ) ಕೆಳಗಿನ ಕೋಷ್ಟಕ 3.1 ರಲ್ಲಿ ತೋರಿಸಲಾಗಿದೆ.

ಕೋಷ್ಟಕ 3.1: ವಿಪತ್ತು ನಿರ್ವಹಣೆಗಾಗಿ ಸ್ವೀಕೃತಿಗಳು ಮತ್ತು ವೆಚ್ಚಗಳು

(₹ಕೋಟಿಗಳಲ್ಲಿ)

ವರ್ಷ	ಆರಂಭಿಕ ಶಿಲ್ಕು	ಎನ್ ಡಿಆರ್ ಎಫ್	ಎಸ್‌ಡಿಆರ್‌ಎಫ್		ಎಸ್‌ಡಿಎಂಎಫ್		ರಾಜ್ಯದಿಂದ ಹೆಚ್ಚುವರಿ ಅನುದಾನ	ಒಟ್ಟು ಬಿಡುಗಡೆಗಳು	ವೆಚ್ಚ
			ಭಾರತ ಸರ್ಕಾರ	ರಾಜ್ಯ	ಭಾರತ ಸರ್ಕಾರ	ರಾಜ್ಯ			
2017-18	1235.52	913.04	228.75	76.25	-	-	37.19	2490.75	2,411.61 (97)
2018-19	-	959.84	288.00	32.00	-	-	400.00	1679.84	1,207.22 (72)
2019-20	434.62	2744.26	204.00	132.00	-	-	1500.00	5014.88	4,899.52 (98)
2020-21	-	577.84	632.40	210.80	158.20	52.60	608.13	2239.97	2,238.37 (100)
2021-22	-	1734.3	632.40	210.80	158.20	52.60	2426.27	5214.57	5,003.75 (96)
2022-23	-	939.83	664.00	221.33	-	-	1179.61	3004.77	2,939.41 (95)
ಒಟ್ಟು		7869.11	2649.55	883.18	316.40	105.20	6151.20	19644.78	18,699.88 (95)

ಮೂಲ: ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಒದಗಿಸಿದ ಮಾಹಿತಿ ಆವರಣಗಳಲ್ಲಿನ ಅಂಕಿಅಂಶಗಳು ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತವೆ.

ಜಿಲ್ಲೆಗಳು ಮತ್ತು ಇತರೆ ಏಜೆನ್ಸಿಗಳಿಗೆ ನೀಡಲಾದ ಬಿಡುಗಡೆಗಳನ್ನು ವೆಚ್ಚವಾಗಿ ಕಾಯ್ದಿರಿಸಲಾಗಿದ್ದರಿಂದ, ವರದಿಯಾದ ವೆಚ್ಚಗಳು ಪ್ರತಿ ವರ್ಷದ ಸ್ವೀಕೃತಿಗಳ ಶೇಕಡಾ 72 ರಿಂದ 100 ರ ನಡುವೆ ವರದಿಯಾಗಿದ್ದವು.

ಎಸ್‌ಡಿಎಂಎಫ್ ಅಡಿಯಲ್ಲಿ, ರಾಜ್ಯ ಸರ್ಕಾರವು (2020-21) ಭಾರತ ಸರ್ಕಾರದಿಂದ ಮಾರ್ಗಸೂಚಿಗಳನ್ನು ಸ್ವೀಕರಿಸುವವರೆಗೆ ಅನುದಾನವನ್ನು ಬಳಸದಂತೆ ಸೂಚನೆಯೊಂದಿಗೆ ಜಿಲ್ಲಾ ಕಚೇರಿಗಳಿಗೆ ₹184.50 ಕೋಟಿಗಳನ್ನು (ಲಭ್ಯವಿರುವ ₹210.80 ಕೋಟಿಗಳಲ್ಲಿ) ಬಿಡುಗಡೆ ಮಾಡಿದರೆ, 2021-22 ಕ್ಕೆ ಸಂಬಂಧಿಸಿದ ಒಟ್ಟು ₹210.80 ಕೋಟಿಗಳ ನಿಧಿಯನ್ನು ಅನುಷ್ಠಾನ ಏಜೆನ್ಸಿಗಳಿಗೆ ಹಣವನ್ನು ಬಿಡುಗಡೆ ಮಾಡದೆ ರಾಜ್ಯ ಸರ್ಕಾರವು ಉಳಿಸಿಕೊಂಡಿದೆ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ಇದಲ್ಲದೆ, 2022-23ನೇ ಸಾಲಿನಲ್ಲಿ, ಹದಿನೈದನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಒಟ್ಟು ₹221.40 ಕೋಟಿಗಳನ್ನು (ಭಾರತ ಸರ್ಕಾರ ₹166.05 ಕೋಟಿ ಮತ್ತು ರಾಜ್ಯ ₹55.35 ಕೋಟಿ) ಎಸ್‌ಡಿಎಂಎಫ್ ಅಡಿಯಲ್ಲಿ ಒದಗಿಸಬೇಕಾಗಿತ್ತು. ಆದಾಗ್ಯೂ, ಭಾರತ ಸರ್ಕಾರದಿಂದ ಮೀಸಲಿಟ್ಟ ಮೊತ್ತವನ್ನು ಸ್ವೀಕರಿಸದ ಕಾರಣ, ರಾಜ್ಯ ಸರ್ಕಾರವೂ ತನ್ನ ಹೊಂದಾಣಿಕೆಯ ಪಾಲನ್ನು ಬಿಡುಗಡೆ ಮಾಡಲಿಲ್ಲ. ಇದು ಒಟ್ಟು ₹421.60 ಕೋಟಿಗಳ ನಿಧಿಯ ಲಭ್ಯತೆಯ ಹೊರತಾಗಿಯೂ, ಅಪಾಯಗಳು/ವಿವಿಧ ವಿಪತ್ತುಗಳನ್ನು ರಾಜ್ಯದಲ್ಲಿ ಶಮನಗೊಳಿಸುವ ಚಟುವಟಿಕೆಗಳನ್ನು ಕಾರ್ಯಗತಗೊಳಿಸದಿರಲು ಕಾರಣವಾಯಿತು.

2024 ರ ಸಿಎಜಿಯ ವರದಿ ಸಂಖ್ಯೆ 1 - ಕರ್ನಾಟಕ ಸರ್ಕಾರ ಇದರಲ್ಲಿ ಮೇಲಿನ ಅವಲೋಕನವನ್ನು ಉಲ್ಲೇಖಿಸಲಾಗಿದೆ.

3.1.3 ವರದಿಗಳಲ್ಲಿನ ಖಾತೆಯ ವ್ಯತ್ಯಾಸಗಳು

ವಹಿವಾಟುಗಳು ಖಜಾನೆಯ ಮೂಲಕ ನಡೆಯುವುದರಿಂದ, ಲೆಕ್ಕಪರಿಶೋಧನೆಯು ಅಕೌಂಟೆಂಟ್ ಜನರಲ್ (ಲೆಕ್ಕಪತ್ರಗಳು ಮತ್ತು ಅರ್ಹತೆಗಳು), ಕರ್ನಾಟಕ, ಬೆಂಗಳೂರು ಕಚೇರಿಯ ದಾಖಲೆಗಳೊಂದಿಗೆ ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸಿತು ಮತ್ತು ಅನುಬಂಧ 3.1 ರಲ್ಲಿ ವಿವರಿಸಿದಂತೆ ಆರಂಭಿಕ ಶಿಲ್ಕುಗಳು, ವಿವಿಧ ವರ್ಗಗಳ ರಶೀದಿಗಳು ಮತ್ತು ವೆಚ್ಚದ ಅಂಕಿಅಂಶಗಳಲ್ಲಿ ವ್ಯತ್ಯಾಸಗಳನ್ನು ಗಮನಿಸಿತು.

2019-20ರ ಅವಧಿಯಲ್ಲಿ ಸಿಡಿಎಂ-ಎಟಿಐಗೆ ₹4.19 ಕೋಟಿಗಳ ನಿಜವಾದ ವರ್ಗಾವಣೆಗೆ ಪ್ರತಿಯಾಗಿ, ಇಲಾಖೆಯು ₹0.13 ಕೋಟಿ ಕಡಿಮೆ ಮಾಡಿ ಕೇವಲ ₹4.06 ಕೋಟಿಗಳನ್ನು ವರ್ಗಾವಣೆ ಮಾಡಿದೆ ಎಂದು ವರದಿ ಮಾಡಿದೆ. ಇದರಂತೆಯೇ, 2021-22ನೇ ಸಾಲಿನಲ್ಲಿ, ಸಿಡಿಎಂ-ಎಟಿಐಗೆ ₹3 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತೋರಿಸಲಾಗಿದ್ದರೂ, ಹಣವನ್ನು ವಾಸ್ತವವಾಗಿ ವರ್ಗಾಯಿಸಲಾಗಿಲ್ಲ. ಸ್ಪಷ್ಟವಾಗಿ, ಇಲಾಖೆಯು ನಿಯತಕಾಲಿಕವಾಗಿ ಹಣಕಾಸಿನ ಅಂಕಿಅಂಶಗಳನ್ನು ಹೊಂದಾಣಿಕೆ ಮಾಡಲಿಲ್ಲ.

ಬಿಡುಗಡೆಯ ಆದೇಶಗಳ ಆಧಾರದ ಮೇಲೆ ವೆಚ್ಚವನ್ನು ರಾಜ್ಯ ಮಟ್ಟದಲ್ಲಿ ದಾಖಲಿಸಲಾಗುತ್ತದೆ ಮತ್ತು ಖಜಾನೆ ನೀಡಿದ 62-ಬಿ¹⁵ ಮೂಲಕ ಹೊಂದಾಣಿಕೆ ಮಾಡಲಾಗುತ್ತದೆ ಎಂದು ಸರ್ಕಾರ ಉತ್ತರಿಸಿತು (ಆಗಸ್ಟ್ 2024). ಜಿಲ್ಲೆಗಳು ಅಥವಾ ಏಜೆನ್ಸಿಗಳು ಬಿಡುಗಡೆಯಾದ ಅನುದಾನವನ್ನು ಸೆಳೆದುಕೊಳ್ಳದಿರುವುದರಿಂದ ಅಥವಾ ಕೈತಪ್ಪಿಹೋಗಿರುವುದರಿಂದ ಎಜಿ (ಎ ಮತ್ತು ಇ) ಅಂಕಿಅಂಶಗಳೊಂದಿಗೆ ವ್ಯತ್ಯಾಸದ ಸಾಧ್ಯತೆಯಿದೆ. ನಗದು ಪುಸ್ತಕಗಳ ನವೀಕರಣ ಮತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಲಾಗಿದೆ.

3.1.4 ಘಟಕವಾರು ವೆಚ್ಚ

ನೋಡಲ್ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಒದಗಿಸಿದಂತೆ ವಿಪತ್ತು ನಿರ್ವಹಣೆಯ ವೆಚ್ಚದ ಘಟಕವಾರು ವಿಂಗಡಣೆಯನ್ನು ಕೋಷ್ಟಕ 3.2 ರಲ್ಲಿ ತೋರಿಸಲಾಗಿದೆ.

¹⁵ ಖಾತೆವಾರು ವೆಚ್ಚದ ಶೀರ್ಷಿಕೆ ತೋರಿಸುವ ಖಜಾನೆ ವೇಳಾಪಟ್ಟಿ.

ಕೋಷ್ಟಕ 3.2: ವಿಪತ್ತು ನಿರ್ವಹಣೆಯ ಅಡಿಯಲ್ಲಿ ಘಟಕವಾರು ಬಿಡುಗಡೆಗಳು

(₹ ಕೋಟಿಯಲ್ಲಿ)

ವರ್ಷ	ಸನ್ನದ್ಧತೆ ಮತ್ತು ಸಾಮರ್ಥ್ಯ ವೃದ್ಧಿ	ರಕ್ಷಣಾ ಮತ್ತು ಪರಿಹಾರ	ಪುನರ್ನಿರ್ಮಾಣ ಮತ್ತು ಪುನರ್ವಸತಿ	ಶಮನಗೊಳಿಸುವಿಕೆ	ಕೋವಿಡ್-19	ಒಟ್ಟು
2017-18	0.52	483.68	1,927.41	0	0	2,411.61
2018-19	0	482.00	725.22	0	0	1,207.22
2019-20	4.86	1,061.42	3,792.88	0	40.36	4,899.52
2020-21	31.60	760.08	577.84	184.50	684.35	2,238.37
2021-22	34.57	663.73	3,143.07	0	1,162.38	5,003.75
2022-23	36.29	631.25	2,177.87	0	94.00	2,939.41
ಒಟ್ಟು	107.84	4,082.16	12,344.29	184.50	1,981.09	18,699.88

ಮೂಲ: ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಒದಗಿಸಿದ ಮಾಹಿತಿ


ರಾಜ್ಯವು ಮುಖ್ಯವಾಗಿ ಪುನರ್ನಿರ್ಮಾಣ ಮತ್ತು ಪುನರ್ವಸತಿ ಚಟುವಟಿಕೆಗಳು ನಂತರ ರಕ್ಷಣಾ ಮತ್ತು ಪರಿಹಾರಕ್ಕಾಗಿ ಹಣವನ್ನು ಬಿಡುಗಡೆ ಮಾಡಿದ್ದರೆ, ಸನ್ನದ್ಧತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ ಬಹಳ ಕಡಿಮೆ ಬಿಡುಗಡೆ ಮಾಡಿದೆ (< ಒಂದು ಶೇಕಡಾ). ಭಾರತ ಸರ್ಕಾರದ ಮಾರ್ಗಸೂಚಿಗಳ ಕೊರತೆಯಿಂದಾಗಿ ವಿಪತ್ತು ನಿರ್ವಹಣೆ ಶಮನಗೊಳಿಸಲು ಬಿಡುಗಡೆಯಾದ ಹಣವನ್ನು ಖರ್ಚು ಮಾಡಲಾಗದೆ ಉಳಿದಿದೆ.

ಹದಿನೈದನೇ ಹಣಕಾಸು ಆಯೋಗದ ಶಿಫಾರಸುಗಳ ಮೇರೆಗೆ 2021-22 ರಿಂದ ಮಾತ್ರ ವೆಚ್ಚದ ಘಟಕವಾರು ವಿಂಗಡಣೆಯನ್ನು ನಿರ್ವಹಿಸಲಾಗಿದೆ ಮತ್ತು ಕೊಡುವಳಿ ಸಹಾಯಧನ ವೆಚ್ಚವನ್ನು ಪುನರ್ನಿರ್ಮಾಣ ಮತ್ತು ಪುನರ್ವಸತಿ ಶೀರ್ಷಿಕೆಯಡಿಯಲ್ಲಿ ತೋರಿಸಲಾಗಿದೆ ಎಂದು ರಾಜ್ಯ ಸರ್ಕಾರ (ಡಿಸೆಂಬರ್ 2023) ಹೇಳಿದೆ.

3.1.4.1 ವಿಪತ್ತು ನಿರ್ವಹಣಾ ಚಟುವಟಿಕೆಗಳಿಗೆ ವೆಚ್ಚ

ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ನಿಧಿಯ ಹರಿವಿನ ಕಾರ್ಯವಿಧಾನವನ್ನು ಕೆಳಗಿನ ನಕ್ಷೆ 3.1 ರಲ್ಲಿ ತೋರಿಸಲಾಗಿದೆ.

ನಕ್ಷೆ 3.1: ವಿಪತ್ತು ನಿರ್ವಹಣೆಗಾಗಿ ನಿಧಿಯ ಹರಿವಿನ ನಕ್ಷೆ



ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ನೋಡಲ್ ಇಲಾಖೆಯಾಗಿದ್ದು, ವಿಪತ್ತು ನಿರ್ವಹಣೆಗೆ ಮೀಸಲಾದ ಹಣವನ್ನು ಜಿಲ್ಲೆಗಳು, ಸಾಮರ್ಥ್ಯ ವೃದ್ಧಿ ಇಲಾಖೆಗಳು / ಏಜೆನ್ಸಿಗಳಿಗೆ ಮತ್ತು ಬೆಳೆ ನಷ್ಟಕ್ಕೆ ಕೊಡುವಳಿ ಸಹಾಯಧನ ಇತ್ಯಾದಿಗಳಿಗೆ ಖಜಾನೆಯ ಮೂಲಕ ಬಿಡುಗಡೆ ಮಾಡುತ್ತದೆ. ಎಸ್‌ಡಿಆರ್‌ಎಫ್‌ ಅಡಿಯಲ್ಲಿ ಕೇಂದ್ರದ ಅನುದಾನವನ್ನು ರಾಜ್ಯ¹⁶ ಸರ್ಕಾರವು ಎಲ್ಲಾ ಜಿಲ್ಲೆಗಳಿಗೆ ಖಾತೆಯ ಶೀರ್ಷಿಕೆಯನ್ನು ಸೂಚಿಸದೆ ವಾರ್ಷಿಕವಾಗಿ ಬಿಡುಗಡೆ ಮಾಡುತ್ತದೆ, ಹಾಗೂ ಕೆಲವೊಮ್ಮೆ ಯಾವುದೇ ನಿರ್ದಿಷ್ಟ ವಿಪತ್ತನ್ನು ನಿರ್ದಿಷ್ಟಪಡಿಸದೆ ಸಹ ಬಿಡುಗಡೆ ಮಾಡುತ್ತದೆ. ಹೀಗಾಗಿ, ಜಿಲ್ಲೆಗಳಿಗೆ ಬಿಡುಗಡೆ ಮಾಡಲಾದ ಹಣವನ್ನು ಆಯಾ ಜಿಲ್ಲಾ ಖಜಾನೆಗಳಲ್ಲಿ ನಿರ್ವಹಿಸಲಾಗುವ ಉಪ ಆಯುಕ್ತರು (ಡಿಸಿ) ವೈಯಕ್ತಿಕ ರೇವಣಿ (ಪಿಡಿ) ಖಾತೆಗೆ ಸಂಗ್ರಹಿಸಲಾಗುತ್ತದೆ.

❖ ನಿಧಿಗಳ ಅಸಮರ್ಪಕ ಲೆಕ್ಕಾಚಾರ

ರಾಜ್ಯ ಮಟ್ಟದಿಂದ ನಿಧಿ ಬಿಡುಗಡೆ ಆದೇಶಗಳ ಪರಿಶೀಲನೆಯ ನಂತರ, ಲೆಕ್ಕಪರಿಶೋಧನೆಯು ಬಿಡುಗಡೆಗಳು 'ವಿಪತ್ತು ನಿರ್ದಿಷ್ಟ/ಘಟಕ ನಿರ್ದಿಷ್ಟವಲ್ಲ' ಮತ್ತು ಅನೇಕ ಬಾರಿ ಅನೇಕ ವಿಪತ್ತುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಖಾತೆಯ ಒಂದೇ ಉದ್ದೇಶದ ಶೀರ್ಷಿಕೆಯಡಿಯಲ್ಲಿ ಒಳಗೊಂಡಿವೆ ಎಂದು ಗಮನಿಸಿತು. (ಪ್ರವಾಹ-ಬರ, ಮಳೆ-ಪ್ರವಾಹ-ಭೂಕುಸಿತ, ಇತ್ಯಾದಿ) ವಿಪತ್ತುಗಳಿಂದ ಬಾಧಿತವಾಗಿದ್ದರೂ, ಪಿಡಿ ಖಾತೆಗಳಲ್ಲಿ 'ಕೊರತೆಯುಳ್ಳ ಶಿಲ್ಕು-₹5.00 ಕೋಟಿಗಿಂತ ಕಡಿಮೆ' ಇದೆ ಎಂದು ಉಲ್ಲೇಖಿಸಿ ಜಿಲ್ಲಾ ಆಮಂತ್ರಕರುಗಳಿಗೆ ಹಣವನ್ನು ಬಿಡುಗಡೆ ಮಾಡಿದ ನಿದರ್ಶನಗಳನ್ನು ಲೆಕ್ಕಪರಿಶೋಧನೆಯು ಗಮನಿಸಿದೆ. ಅದಲ್ಲದೆ, ಜಿಲ್ಲೆಗಳಿಂದ ತಾಲ್ಲೂಕುಗಳಿಗೆ ಆದ ಬಿಡುಗಡೆಗಳು ವಿಪತ್ತುಗಳು/ಘಟಕಗಳು ಅಥವಾ ಲೆಕ್ಕಪತ್ರದ ಶೀರ್ಷಿಕೆಗೆ ಸಂಬಂಧಿಸಿಲ್ಲ. ಆದ್ದರಿಂದ, ವಿಪತ್ತು-ವಾರು ಸ್ವೀಕೃತಿ / ವೆಚ್ಚದ (ಕೋವಿಡ್ -19 ರ ವೆಚ್ಚ ಸೇರಿದಂತೆ) ಯಾವುದೇ ನಿರ್ದಿಷ್ಟ ಲೆಕ್ಕವಿಲ್ಲದೆ ಎಲ್ಲಾ ಪರೀಕ್ಷಾ ತನಿಖೆ ನಡೆಸಿದ ಜಿಲ್ಲೆಗಳಲ್ಲಿ ನಗದುಪುಸ್ತಕವನ್ನು ವಾಡಿಕೆಯ ವಿಷಯದಂತೆ ನಿರ್ವಹಿಸಲಾಯಿತು.

ಜಿಲ್ಲಾಧಿಕಾರಿಗಳು, ತಾಲ್ಲೂಕುಗಳು ಮತ್ತು ಇತರ ಅನುಷ್ಠಾನ ಏಜೆನ್ಸಿಗಳಿಗೆ (ಪಿಡಬ್ಲ್ಯೂಡಿ, ಪಿಆರ್‌ಇಡಿ, ಆರ್‌ಡಬ್ಲ್ಯೂಎಸ್ ಇತ್ಯಾದಿ ವಿಭಾಗಗಳು) ಸ್ಥಳೀಯ ಅಗತ್ಯ / ಬೇಡಿಕೆಯ ಆಧಾರದ ಮೇಲೆ ಖಜಾನೆ ಚೆಕ್ ಗಳ ಮೂಲಕ ಹಣವನ್ನು ಬಿಡುಗಡೆ ಮಾಡಿದರು. ತಾಲ್ಲೂಕುಗಳು ಮತ್ತು ಅನುಷ್ಠಾನ ಸಂಸ್ಥೆಗಳು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಡಿಎಂ ನಿಧಿಯನ್ನು ನಿರ್ವಹಿಸುತ್ತವೆ. ತಾಲ್ಲೂಕುಗಳು ಪರಿಹಾರ ಪಾವತಿ, ಪರಿಹಾರ ಕೇಂದ್ರಗಳ ಕಾರ್ಯಾಚರಣೆ, ತಾತ್ಕಾಲಿಕ ಪುನಃಸ್ಥಾಪನೆ ಮುಂತಾದ ಡಿಎಂ ಚಟುವಟಿಕೆಗಳಿಗೆ ಹಣವನ್ನು ಬಳಸಿದರೆ, ಅನುಷ್ಠಾನ ಸಂಸ್ಥೆಗಳು ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಅವರಿಗೆ ವಹಿಸಿದ ಕಾಮಗಾರಿಗಳನ್ನು ಕಾರ್ಯಗತಗೊಳಿಸುತ್ತವೆ. ಜಿಲ್ಲೆಗಳಂತೆಯೇ, ಯಾವುದೇ ಪರೀಕ್ಷಾ ತಾಲೂಕುಗಳಲ್ಲಿ ವಿಪತ್ತುವಾರು/ಘಟಕವಾರು ವಿವರಗಳನ್ನು ನಿರ್ವಹಿಸಲಾಗಿಲ್ಲ.

❖ ನಗದು ಪುಸ್ತಕದ ನಿರ್ವಹಣೆಯಲ್ಲಿ ಅಕ್ರಮಗಳು

ಅನೇಕ ತಾಲ್ಲೂಕುಗಳು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ನಗದು ಪುಸ್ತಕವನ್ನು ನಿರ್ವಹಿಸದಿದ್ದರೂ / ನವೀಕರಿಸಿಲ್ಲವಾದರೂ, ನಿರ್ವಹಿಸಲಾದ ನಗದು ಪುಸ್ತಕಗಳಲ್ಲಿನ ನಮೂದುಗಳು ಅನುಚಿತವಾಗಿವೆ ಏಕೆಂದರೆ ಅವು ಪಾವತಿಗಳ ನಿರೂಪಣೆಗಳನ್ನು ದಾಖಲಿಸದಿರುವುದು, ಒಂದೇ ನಮೂದನೆಯಲ್ಲಿ ಜನರ ಗುಂಪಿಗೆ ಪಾವತಿ, ದೃಢೀಕರಿಸಿದ ಪಾವತಿಗಳು, ಪಾವತಿಸದೆ ಹಿಂದಿರುಗಿದ ಚೆಕ್‌ಗಳ ಲೆಕ್ಕವಿಲ್ಲದಿರುವಿಕೆ ಇತ್ಯಾದಿಗಳನ್ನು ಚಿತ್ರಿಸುತ್ತವೆ. ನಗದು ಪುಸ್ತಕದ ಅಸಮರ್ಪಕ ನಿರ್ವಹಣೆಯ ವಿವರಣಾತ್ಮಕ ಛಾಯಾಚಿತ್ರಗಳನ್ನು ಕೆಳಗಿನ ಪ್ರದರ್ಶಿಕೆ 3.1 ರಲ್ಲಿ ಚಿತ್ರಿಸಲಾಗಿದೆ.

¹⁶ ಖಾತೆ ಶೀರ್ಷಿಕೆಗಳ ಅಡಿಯಲ್ಲಿ 2245-80-102-0-01-139 (ಪ್ರಮುಖ ಕಾರ್ಯಗಳು), 2245-80-102-0-01-059 (ಇತರ ವೆಚ್ಚಗಳು) ಮತ್ತು 2245-80-102-0-01-051 (ಸಾಮರ್ಥ್ಯ ವರ್ಧನೆ)

ಪ್ರದರ್ಶಕ 3.1: ಅನುಚಿತ ನಗದು ಪುಸ್ತಕಗಳನ್ನು ತೋರಿಸುವ ಭಾಯಾಚಿತ್ರಗಳು

--	--

ಮೂಲ: ಜಂಟಿ ಭೌತಿಕ ಪರಿಶೀಲನೆ

ಬ್ಯಾಂಕ್ ಖಾತೆಯ ಪಾಸ್ ಶೀಟ್ ನಲ್ಲಿನ ನಮೂದುಗಳ ಆಧಾರದ ಮೇಲೆ ನಗದು ಪುಸ್ತಕಗಳನ್ನು ಬರೆಯಲಾಗಿದೆ ಎಂದು ಮೇಲಿನ ಭಾಯಾಚಿತ್ರಗಳು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆಯೇ ಹೊರತು ಪಾವತಿಗಾಗಿ ಚೆಕ್‌ಗಳನ್ನು ಡ್ರಾ ಮಾಡಿದಾಗಲೂ ಈ ಲೋಪಗಳ ಹಿನ್ನೆಲೆಯಲ್ಲಿ, ನಕಲಿ ಫಲಾನುಭವಿಗಳಿಗೆ ಮೋಸದ ಪಾವತಿಗಳು, ಯಾವುದಾದರೂ ಆಗಿದ್ದರು, ಲೆಕ್ಕಪರಿಶೋಧನೆಯಲ್ಲಿ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ವಿಷಯವನ್ನು ವಿವರವಾಗಿ ತನಿಖೆ ಮಾಡಬೇಕಾಗಿದೆ.

ಪರೀಕ್ಷಾ ತನಿಖೆಗೆ ಒಳಗಾದ ಜಿಲ್ಲೆಗಳಲ್ಲಿ ಜಿಲ್ಲಾ/ತಾಲ್ಲೂಕು ಮಟ್ಟದ ಕಚೇರಿಗಳಿಂದ ನಗದುಪುಸ್ತಕ ಮತ್ತು ಇತರ ಹಣಕಾಸು ದಾಖಲೆಗಳನ್ನು ಅಸಮರ್ಪಕವಾಗಿ ನಿರ್ವಹಿಸದ ನಿದರ್ಶನಗಳನ್ನು ಅನುಬಂಧ 3.2 ರಲ್ಲಿ ತೋರಿಸಲಾಗಿದೆ.

❖ ಬ್ಯಾಂಕ್ ಖಾತೆಗಳ ನಿರ್ವಹಣೆಯಲ್ಲಿ ಅಕ್ರಮಗಳು

ಮುಂದುವರಿಸಿ, ತಾಲ್ಲೂಕುಗಳು ಅನೇಕ ಬ್ಯಾಂಕ್ ಖಾತೆಗಳನ್ನು (ಎರಡರಿಂದ ಆರು) ವಿಶೇಷವಾಗಿ ಖಾಸಗಿ ಬ್ಯಾಂಕುಗಳಾದ ಹೆಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಐಸಿಐಸಿಐ ಇತ್ಯಾದಿಗಳನ್ನು ನಿರ್ವಹಿಸುತ್ತಿವೆ. ಬಹು ಬ್ಯಾಂಕ್ ಖಾತೆಗಳ ತಾಲ್ಲೂಕುವಾರು ವಿವರಗಳನ್ನು ಅನುಬಂಧ 3.3 ರಲ್ಲಿ ತೋರಿಸಲಾಗಿದೆ.

ಸರ್ಕಾರ / ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅನೇಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಮತ್ತು ಜನವರಿ 2017 ರ ಅಧಿಸೂಚನೆಯ ಮೂಲಕ ಹೊರಡಿಸಿದ ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ಇದಲ್ಲದೆ, ರಾಜ್ಯ ಸರ್ಕಾರವು 23 ಮೇ 2022 ರ ಆದೇಶದ ಮೂಲಕ ಎಲ್ಲಾ ತಹಶೀಲ್ದಾರ್‌ಗಳು ಖಜಾನೆಯಲ್ಲಿನ ವೈಯಕ್ತಿಕ ಠೇವಣಿ ಖಾತೆಗಳ ಮೂಲಕ ಮಾತ್ರ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ವಹಿವಾಟುಗಳನ್ನು ನಡೆಸಬೇಕು ಎಂದು ನಿರ್ದೇಶಿಸಿದೆ. ಆದರೆ, ಪರೀಕ್ಷಾ ತನಿಖೆಗೆ ಒಳಗಾದ ಯಾವುದೇ ತಾಲ್ಲೂಕುಗಳು ಪಿಡಿ ಖಾತೆಗಳಿಗೆ ಉಳಿತಾಯ ವರ್ಗಾವಣೆ ಮಾಡುವ ಮೂಲಕ ಪಿಡಿ ಖಾತೆ ಕಾರ್ಯಾಚರಣೆಗೆ ಸಂಪೂರ್ಣವಾಗಿ ಬದಲಾಗಿಲ್ಲ. ಚಿಕ್ಕಬಳ್ಳಾಪುರದ ತಾಲ್ಲೂಕುಗಳು ಇನ್ನೂ ಪಿಡಿ ಖಾತೆಗಳನ್ನು ತೆರೆದಿಲ್ಲ ಮತ್ತು ಬ್ಯಾಂಕ್ ಖಾತೆಗಳ ಮೂಲಕ (ಆಗಸ್ಟ್ 2024) ಮಾತ್ರ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನವನ್ನು ನಿರ್ವಹಿಸುತ್ತಿವೆ ಎಂದು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿದೆ.

❖ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಖಾತೆಗಳ ನಡುವಿನ ವ್ಯತ್ಯಾಸಗಳು

ಪರೀಕ್ಷಾ ತನಿಖೆ ನಡೆಸಿದ ಜಿಲ್ಲೆಗಳು ಮತ್ತು ತಾಲ್ಲೂಕುಗಳ ನಗದು ಪುಸ್ತಕಗಳ ಪರಿಶೀಲನೆಯ ನಂತರ, ಜಿಲ್ಲಾ ಕಚೇರಿ ದಾಖಲೆಗಳ ಪ್ರಕಾರ ಬಿಡುಗಡೆ ಮತ್ತು ತಾಲ್ಲೂಕು ಕಚೇರಿಗಳು ತೋರಿಸುವ ರಸೀದಿಗಳ ನಡುವಿನ ವ್ಯತ್ಯಾಸಗಳನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಈ ಕೆಳಗೆ ಸೂಚಿಸಲಾಗಿದೆ:

1. ಶಿವಮೊಗ್ಗದ ಜಿಲ್ಲಾಧಿಕಾರಿ 2017-18ನೇ ಸಾಲಿನಲ್ಲಿ ಸಾಗರ ತಾಲೂಕಿಗೆ ₹1.37 ಕೋಟಿ ಬಿಡುಗಡೆ ಮಾಡಿದ್ದರು. ಆದರೆ ಲೆಕ್ಕಪರಿಶೋಧನೆಗೆ ಒದಗಿಸಲಾದ ನಗದು ಪುಸ್ತಕ ಮತ್ತು ತಾಲ್ಲೂಕಿನ ಬ್ಯಾಂಕ್ ಖಾತೆಯಲ್ಲಿ ಅದು ಪತ್ತೆಯಾಗಲಿಲ್ಲ. ಲೆಕ್ಕಪರಿಶೋಧನೆ ವಿಚಾರಿಸಿದ ತಹಶೀಲ್ದಾರ್ ಅವರು ಹೊಸ ಬ್ಯಾಂಕ್ ಖಾತೆಯ ವಿವರವನ್ನು ಸಲ್ಲಿಸಿ, ಶಿವಮೊಗ್ಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಮೊತ್ತವನ್ನು ಬಿಡುಗಡೆ ಮಾಡಿರುವಂತೆ ತೋರಿಸಲಾಗಿದೆ. ಆದಾಗ್ಯೂ, ಬಿಡುಗಡೆ ಆದೇಶಗಳು / ಜ್ಞಾಪನ ಪತ್ರಗಳು ಹೀಗೆ ಇತರೆ ವಿವರಗಳು ಲೆಕ್ಕಪರಿಶೋಧನೆಗೆ ಲಭ್ಯವಾಗಿಲ್ಲ.
2. ಶಿವಮೊಗ್ಗ ಜಿಲ್ಲಾಧಿಕಾರಿ ಅವರು ದಿನಾಂಕ 28.1.2020ರ ಆದೇಶದ ಮೂಲಕ ಶಿವಮೊಗ್ಗ ತಾಲೂಕಿಗೆ ಬಿಡುಗಡೆ ಮಾಡಿದ ₹50.00 ಲಕ್ಷಗಳನ್ನು ನಗದು ಪುಸ್ತಕದಲ್ಲಿ ತೋರಿಸಿಲ್ಲ. ಇದರಿಂದ ವಾಸ್ತವಿಕ ರಸೀತಿ ಹಾಗೂ ತಹಶೀಲ್ದಾರರ ಹತ್ತಿರ ಇರುವ ಅಂತಿಮ ಶಿಲ್ಕು ಕಡಿಮೆ ತೋರಿಸಿದಂತಾಗಿದೆ.
3. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ, ಹಣದ ದುರುಪಯೋಗದ ನಿರ್ದೇಶನಗಳನ್ನು ಹೊಂದಿದ್ದರೂ, ನಗದು ಪುಸ್ತಕವನ್ನು ನಿರ್ವಹಿಸಲಿಲ್ಲ ಮತ್ತು ನಿಧಿಯ ಬಳಕೆಯನ್ನು ಖಚಿತಪಡಿಸಲು ಕಛೇರಿ ಜ್ಞಾಪಕ ಪತ್ರಗಳು/ಪೋಚರ್‌ಗಳ ಪ್ರತಿಗಳನ್ನು ಒದಗಿಸಲಿಲ್ಲ. ಇದರಿಂದಾಗಿ ಲೆಕ್ಕಪರಿಶೋಧನೆಗೆ ನಿಧಿಯ ಬಳಕೆಯ ಬಗ್ಗೆ ಭರವಸೆ ನೀಡುವುದು ಕಷ್ಟಕರವಾಗಿತ್ತು. ಚಿಂತಾಮಣಿ ತಾಲ್ಲೂಕು ರಾಜ್ಯ ವಿಪತ್ತು ನಿರ್ವಹಣಾ ಪಡೆ ವೆಚ್ಚದ ಬಗ್ಗೆ ಭರವಸೆ ಪಡೆಯಲು ವಿಶೇಷ ತನಿಖೆ ನಡೆಸಬೇಕು.
4. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ₹1.03 ಕೋಟಿಗಳನ್ನು ನಗದು ಪುಸ್ತಕದಲ್ಲಿ ಲೆಕ್ಕ ಹಾಕಲಾಗಿಲ್ಲ ಮತ್ತು 20.12.2021 ರಂದು ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ ಖಾತೆಯಿಂದ ಸಂಪೂರ್ಣ ಮೊತ್ತವನ್ನು ಕಡಿತ ಮಾಡಿದ್ದಾರೆ. ಲೆಕ್ಕಪರಿಶೋಧನಾ ಪ್ರಶ್ನೆಯ ಮೇರೆಗೆ ಚಿಕ್ಕಬಳ್ಳಾಪುರದ ತಹಶೀಲ್ದಾರ್ ಅವರು ಬ್ಯಾಂಕಿಗೆ ಪತ್ರ ಬರೆದಿದ್ದರು (21.08.2024), ಅದರಲ್ಲಿ ಇಡೀ ಮೊತ್ತಕ್ಕೆ ಚೆಕ್ ಡ್ರಾ ಮಾಡಿ ಕಳೆದ ಮೂರು ವರ್ಷಗಳಿಂದ ಸಂದೇಹ ಸ್ಥಿತಿಯಲ್ಲಿ ಇಡಲಾಗಿತ್ತು.
5. ಬೆಳಗಾವಿ ಜಿಲ್ಲೆಯಲ್ಲಿ ಕಂಡುಬಂದ ವ್ಯತ್ಯಾಸವನ್ನು ಅನುಬಂಧ 3.4 ರಲ್ಲಿ ವಿವರಿಸಲಾಗಿದೆ.

ಅನೇಕ ಬ್ಯಾಂಕ್ ಖಾತೆಗಳ ಕಾರ್ಯಾಚರಣೆ ಮತ್ತು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣದ ಅಂತರ ವರ್ಗಾವಣೆ, ನಗದು ಪುಸ್ತಕಗಳ ಅಸಮರ್ಪಕ ನಿರ್ವಹಣೆ ಮತ್ತು ಸರಿಯಾದ ಬಳಕೆ ಪ್ರಮಾಣ ಪತ್ರಗಳ ಅನುಪಸ್ಥಿತಿಯಿಂದಾಗಿ, ತಾಲ್ಲೂಕುಗಳ ವಹಿವಾಟುಗಳನ್ನು ದೃಢಪಡಿಸುವುದು ಲೆಕ್ಕಪರಿಶೋಧನೆಗೆ ಕಷ್ಟಕರವಾಗಿತ್ತು.

ದಾಖಲೆಗಳನ್ನು ನಿರ್ವಹಿಸದಿರುವುದು ಮತ್ತು ನಿಧಿಗಳ ಲೆಕ್ಕಪತ್ರದಲ್ಲಿ ಪಾರದರ್ಶಕತೆಯ ಅನುಪಸ್ಥಿತಿ ಮತ್ತು ಹೊಂದಾಣಿಕೆ ಮಾಡದಿರುವುದು ದುರುಪಯೋಗವಾಗುವ ಅಪಾಯದಿಂದ ಕೂಡಿದೆ.

ಅಗತ್ಯ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ಅವುಗಳನ್ನು ನಿಯತಕಾಲಿಕವಾಗಿ ಹೊಂದಾಣಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಹಾಗೂ ಎಸ್‌ಡಿಆರ್‌ಎಂಎಫ್‌ಗೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಲೆಕ್ಕಪರಿಶೋಧನಾ ಅನುಸರಣೆಗಾಗಿ ಶಾಸನಬದ್ಧ ಲೆಕ್ಕಪರಿಶೋಧಕರ ಸೇವೆಗಳನ್ನು ತೊಡಗಿಸಿಕೊಳ್ಳಲು ರಾಜ್ಯ ಲೆಕ್ಕಪತ್ರ ಇಲಾಖೆ

ಸಿಬ್ಬಂದಿಯ ಸೇವೆಗಳನ್ನು ನಿಯೋಜನೆಯ ಆಧಾರದ ಮೇಲೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಉತ್ತರಿಸಿತು (ಆಗಸ್ಟ್ 2024).

ಶಿಫಾರಸು 5: ಹಣಕಾಸು ವಹಿವಾಟುಗಳಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಹಣಕಾಸು ದಾಖಲೆ ನಿರ್ವಹಣೆ ಮತ್ತು ಸಾಮರಸ್ಯ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

❖ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ ಖರ್ಚು ಮಾಡದ ಗಣನೀಯ ಬಾಕಿ ಮತ್ತು ಬಳಕೆ ಪ್ರಮಾಣ ಪತ್ರಗಳ ಅನುಪಸ್ಥಿತಿ

ಕೋಷ್ಟಕ 3.3 ರಲ್ಲಿ ತೋರಿಸಿರುವಂತೆ ಮಾರ್ಚ್ 2023 ರ ಅಂತ್ಯದ ವೇಳೆಗೆ ಜಿಲ್ಲಾ / ತಾಲ್ಲೂಕು ಅಧಿಕಾರಿಗಳು ಗಣನೀಯವಾಗಿ ಖರ್ಚು ಮಾಡದ ಬಾಕಿಯನ್ನು ಹೊಂದಿದ್ದರು ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ.

ಕೋಷ್ಟಕ 3.3: ಮಾರ್ಚ್ 2023 ರ ಅಂತ್ಯದ ವೇಳೆಗೆ ಪರಿಶೀಲಿಸಿದ ಜಿಲ್ಲೆಗಳ ಜಿಲ್ಲಾ/ತಾಲ್ಲೂಕು ಅಧಿಕಾರಿಗಳಲ್ಲಿರುವ ಖರ್ಚು ಮಾಡದ ಬಾಕಿ ಮೊತ್ತ

(₹ ಕೋಟಿಯಲ್ಲಿ)

ಜಿಲ್ಲೆ	ಡಿಸಿಗಳ ವೈಯಕ್ತಿಕ ಠೇವಣಿ ಖಾತೆಯಲ್ಲಿರುವ ಖರ್ಚು ಮಾಡದ ಬಾಕಿ ಮೊತ್ತ	ತಾಲ್ಲೂಕುಗಳಲ್ಲಿರುವ ¹⁷ ಖರ್ಚು ಮಾಡದ ಬಾಕಿ ಮೊತ್ತ	ತಾಲ್ಲೂಕುಗಳ ಸಂಖ್ಯೆ	
			ಒಟ್ಟು	ಒದಗಿಸಿದ ಮಾಹಿತಿ
ಬೆಳಗಾವಿ	51.08	22.18	14	14
ಚಿಕ್ಕಬಳ್ಳಾಪುರ	19.87	2.50	06	06
ದಕ್ಷಿಣ ಕನ್ನಡ	13.21	2.85	09	09
ದಾವಣಗೆರೆ	9.04	3.12	06	06
ಹಾವೇರಿ	27.58	--	08	00
ಕಲಬುರಗಿ	44.35	2.60	11	03
ಕೊಡಗು	57.04	--	05	00
ರಾಮನಗರ	19.26	0.87	04	01
ಶಿವಮೊಗ್ಗ	21.07	6.36	07	07
ಒಟ್ಟು	262.50	40.53	70	46

ಮೂಲ: ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳು ಒದಗಿಸಿದ ಮಾಹಿತಿ

ಜಿಲ್ಲೆಗಳು ಮತ್ತು ಇತರ ಇಲಾಖೆಗಳು / ಏಜೆನ್ಸಿಗಳಿಗೆ ಬಿಡುಗಡೆಗಳನ್ನು ವೆಚ್ಚವಾಗಿ ಕಾಯ್ದಿರಿಸಿದ್ದರಿಂದ ರಾಜ್ಯದಲ್ಲಿ ಡಿಎಂ ಮೇಲಿನ ನಿಜವಾದ ವೆಚ್ಚವನ್ನು ಅತಿಯಾಗಿ ಹೇಳಲಾಗಿದೆ ಎಂದು ಖರ್ಚು ಮಾಡದ ಬೃಹತ್ ಬಾಕಿ ಅಂಶಗಳು ಸೂಚಿಸುತ್ತವೆ. ಇದು ರಾಜ್ಯವು ಕೇಂದ್ರ ಸರ್ಕಾರ / ರಾಷ್ಟ್ರೀಯ ವಿಪತ್ತು ನಿರ್ವಾಹಣಾ ಪ್ರಾಧಿಕಾರಕ್ಕೆ ವೆಚ್ಚವನ್ನು ತಪ್ಪಾಗಿ ವರದಿ ಮಾಡುವುದಲ್ಲದೆ, ಇಲಾಖೆಯಲ್ಲಿ ಹೊಂದಾಣಿಕೆ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳ ಅನುಪಸ್ಥಿತಿಯನ್ನು ತೋರಿಸಿತು. ಇಲಾಖೆಯು ನಿಯತಕಾಲಿಕವಾಗಿ ಬಿಡುಗಡೆಯಾದ ನಿಧಿಗೆ ಬಳಕೆ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗದಿದ್ದರೂ, ವೆಚ್ಚದ ಪ್ರಗತಿಯನ್ನು ಉಲ್ಲೇಖಿಸದೆ ವಾಡಿಕೆಯ ವಿಷಯವಾಗಿ ನಂತರದ ಹಣವನ್ನು ಬಿಡುಗಡೆ ಮಾಡಲಾಯಿತು.

ಹೀಗಾಗಿ, ವಿಪತ್ತುವಾರು ಸ್ವೀಕೃತಿಗಳು / ವೆಚ್ಚಗಳ ವಿವರಗಳ ಅನುಪಸ್ಥಿತಿ, ಸೂಕ್ತ ದಾಖಲೆಗಳಿಲ್ಲದೆ ನಗದು ಪುಸ್ತಕಗಳ ಅಸಮರ್ಪಕ ನಿರ್ವಹಣೆ, ಬಹು ಬ್ಯಾಂಕ್ ಖಾತೆಗಳ ಅನಿಯಮಿತ ನಿರ್ವಹಣೆ, ಜಿಲ್ಲೆಗಳು ಮತ್ತು

¹⁷ ತಾಲ್ಲೂಕು ಅಧಿಕಾರಿಗಳು ಒದಗಿಸಿದ ಮಾಹಿತಿಯನ್ನು ಸಂಕಲಿಸಿ ಕ್ರೋಢೀಕರಿಸಲಾಗಿದೆ.

ತಾಲ್ಲೂಕುಗಳ ಹಣಕಾಸು ದಾಖಲೆಗಳ ನಡುವಿನ ಹೊಂದಾಣಿಕೆ ಇಲ್ಲದಿರುವುದು ಇತ್ಯಾದಿಗಳು ಲೆಕ್ಕಪರಿಶೋಧನೆಗೆ ಲಭ್ಯವಿರುವ ದಾಖಲೆಗಳಿಂದ ನಿಖರತೆಯನ್ನು ನಿರ್ಣಯಿಸುವುದನ್ನು ತಡೆಯಿತು.

3.1.4.2 ಸಾಮರ್ಥ್ಯ ವೃದ್ಧಿಗೆ ವೆಚ್ಚ

ಇಲಾಖೆ ಸಲ್ಲಿಸಿದ ಹಣಕಾಸು ಹೇಳಿಕೆಗಳ ವಿಶ್ಲೇಷಣೆಯ ಪ್ರಕಾರ, ₹107.84 ಕೋಟಿಗಳಲ್ಲಿ ಒಟ್ಟು ₹47.26 ಕೋಟಿಗಳನ್ನು (44 ಶೇಕಡಾ) ಕೆಎಸ್‌ಎನ್‌ಡಿಎಂ‌ಸಿ ಮತ್ತು ₹35.73 ಕೋಟಿಗಳನ್ನು (33 ಶೇಕಡಾ) ಅಗ್ನಿಶಾಮಕ ಮತ್ತು ತುರ್ತು ಇಲಾಖೆಗೆ ಸಾಮರ್ಥ್ಯ ವರ್ಧನೆ ಮತ್ತು ಅಗತ್ಯ ಉಪಕರಣಗಳ ಖರೀದಿಗಾಗಿ ಬಿಡುಗಡೆ ಮಾಡಲಾಗಿದೆ. ಸಾಮರ್ಥ್ಯ ವೃದ್ಧಿ ಚಟುವಟಿಕೆಗಳಿಗಾಗಿ ಜಿಲ್ಲೆಗಳಿಗೆ ಮತ್ತು ಸಿಡಿಎಂ-ಎಟಿಎಂಗೆ ಸಾಮರ್ಥ್ಯ ವರ್ಧನೆಗಾಗಿ ಬಿಡುಗಡೆಯಾದ ನಿಧಿಯು ಒಟ್ಟು ಬಿಡುಗಡೆಯ ಶೇಕಡಾ 12 ಮತ್ತು 11 ರಷ್ಟಿತ್ತು.

❖ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದಿಂದ ನಿಧಿಯ ಬಳಕೆ

2017-18 ರಿಂದ 2022-23 ರ ಅವಧಿಯಲ್ಲಿ ಕೆಎಸ್‌ಎನ್‌ಡಿಎಂ‌ಸಿಗೆ ₹46.99 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ನೋಡಲ್ ಇಲಾಖೆ ಹೇಳಿದ್ದರೂ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ₹47.89 ಕೋಟಿಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ, ಇದು ಸಾಮರಸ್ಯ ಕಾರ್ಯವಿಧಾನದ ಅನುಪಸ್ಥಿತಿಯನ್ನು ಸೂಚಿಸುತ್ತದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತನಗೆ ಬಿಡುಗಡೆ ಮಾಡಿದ ಯಾವುದೇ ಬಳಕೆ ಪ್ರಮಾಣಪತ್ರವನ್ನು (ಯುಸಿ) ಒದಗಿಸಿಲ್ಲ ಮತ್ತು ಇಲಾಖೆಯು ಅದನ್ನು ಒತ್ತಾಯಿಸಿಲ್ಲ ಎಂದು ಲೆಕ್ಕಪರಿಶೋಧನೆ ಗಮನಿಸಿದೆ. ಬಳಕೆ ಪ್ರಮಾಣ ಪತ್ರಗಳ ಅನುಪಸ್ಥಿತಿ ಮತ್ತು ಇಲಾಖೆ ಮತ್ತು ಏಜೆನ್ಸಿಯ ನಡುವಿನ ಸಾಮರಸ್ಯವು ವ್ಯತ್ಯಾಸಗಳಿಗೆ ಕಾರಣವಾಯಿತು.

2017-23ರ ಅವಧಿಯಲ್ಲಿ, ಕೆಎಸ್‌ಎನ್‌ಡಿಎಂ‌ಸಿ ₹21.77 ಕೋಟಿಗಳನ್ನು ಖರ್ಚು ಮಾಡಿದೆ ಮತ್ತು ಮಾರ್ಚ್ 2023 ರ ಅಂತ್ಯದ ವೇಳೆಗೆ ತನ್ನ ಬ್ಯಾಂಕ್ ಖಾತೆಯಲ್ಲಿ (ಉಳಿತಾಯ ಮತ್ತು ಠೇವಣಿಗಳು) ₹27.04 ಕೋಟಿಗಳ¹⁸ ಬಾಕಿಯನ್ನು ಹೊಂದಿದೆ, ಇದು ಬಿಡುಗಡೆಯ ಶೇಕಡಾ 50 ಕ್ಕಿಂತ ಹೆಚ್ಚಿನದಾಗಿದೆ. ಆದರೂ, ಕೋಷ್ಟಕ 3.4 ರಲ್ಲಿ ಉಲ್ಲೇಖಿಸಲಾದ ಕಾರಣಗಳಿಂದಾಗಿ ಕೆಎಸ್‌ಎನ್‌ಡಿಎಂ‌ಸಿ ಈ ಕೆಳಗೆ ಉಲ್ಲೇಖಿಸಿದ ವಸ್ತುಗಳ ಮೇಲೆ ಮಾಡಿದ ವೆಚ್ಚವು ರಾಜ್ಯದ ಎಸ್‌ಡಿಆರ್‌ಎಫ್ ಅನುದಾನದ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ.

ಕೋಷ್ಟಕ 3.4: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮಾಡಿದ ಅನರ್ಹ ವೆಚ್ಚ

ಕೆಲಸದ ಹೆಸರು	ವೆಚ್ಚ (₹ ಲಕ್ಷಗಳಲ್ಲಿ)	ಲೆಕ್ಕಪರಿಶೋಧನಾ ಟಿಪ್ಪಣಿಗಳು
ಮಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ನಗರಗಳಲ್ಲಿ ಟೆಲಿಮೆಟ್ರಿಕ್ ಮಳೆ ಮಾಪಕ, ಟೆಲಿಮೆಟ್ರಿಕ್ ಹವಾಮಾನ ಕೇಂದ್ರಗಳು ಮತ್ತು ಟೆಲಿಮೆಟ್ರಿಕ್ ನೀರಿನ ಮಟ್ಟ ಸಂವೇದಕಗಳ ಪೂರೈಕೆ, ಸ್ಥಾಪನೆ, ಕಾರ್ಯಾರಂಭ ಮತ್ತು ನಿರ್ವಹಣೆ	281.53	ಈ ಚಟುವಟಿಕೆಗಳನ್ನು ಆಯಾ ಪುರಸಭೆಗಳು ನೋಡಿಕೊಳ್ಳಬೇಕಾಗಿತ್ತು ಮತ್ತು ವೆಚ್ಚವನ್ನು ಸ್ಮಾರ್ಟ್ ಸಿಟಿ ಮಿಷನ್ ಕಾರ್ಯಕ್ರಮದಡಿ ಭರಿಸಬೇಕಾಗಿತ್ತು.
ಅಂತರ ಸಚಿವಾಲಯ ಕೇಂದ್ರ ತಂಡದ ಭೇಟಿಯ ಸಂದರ್ಭದಲ್ಲಿ ರಾಜ್ಯದ ಪ್ರವಾಹ ಪೀಡಿತ ಸ್ಥಳಗಳನ್ನು ವೀಕ್ಷಿಸಲು ಚಾರ್ಟರ್ಡ್ ವಿಮಾನದ ಬಾಡಿಗೆಗೆ ಶುಲ್ಕ	11.22	ಈ ಆಡಳಿತಾತ್ಮಕ ವೆಚ್ಚಗಳು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಡಿಯಲ್ಲಿ ಸ್ವೀಕಾರಾರ್ಹವಲ್ಲ ಮತ್ತು ರಾಜ್ಯ ಸರ್ಕಾರವು ಭರಿಸಬೇಕಾಗಿತ್ತು.
ಸಿಬ್ಬಂದಿಗೆ ಸಂಬಳ	12.91	
ಒಟ್ಟು	305.66	

ಮೂಲ: ಕೆಎಸ್‌ಎನ್‌ಡಿಎಂ‌ಸಿ ಒದಗಿಸಿದ ಮಾಹಿತಿ

¹⁸ ₹91 ಲಕ್ಷ ಬಡ್ತಿ ಮೊತ್ತವನ್ನು ಒಳಗೊಂಡಿದೆ.

ಇದಲ್ಲದೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನದ ಅಡಿಯಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಂಡು 2021-22ನೇ ಸಾಲಿನಲ್ಲಿ ಸಂವಹನ ಸಾಧನಗಳೊಂದಿಗೆ ನಿಯಂತ್ರಣ ಕೊಠಡಿಯಾಗಿ 'ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದಲ್ಲಿ ಎಸ್‌ಇಬಿಸಿಯನ್ನು ಬಲಪಡಿಸುವ' ಕೆಲಸಕ್ಕಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ₹1.03 ಕೋಟಿಗಳನ್ನು ಖರ್ಚು ಮಾಡಿದೆ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ವಿಡಿಯೋ ವಾಲ್, ಸಂವಹನ / ಕಾನ್ಫರೆನ್ಸಿಂಗ್ ಉಪಕರಣಗಳು, ಉತ್ತಮವಾಗಿ ವಿನ್ಯಾಸಗೊಳಿಸಲಾದ ಕಾನ್ಫರೆನ್ಸ್ ಕೊಠಡಿ ಮುಂತಾದ ಘಟಕಗಳೊಂದಿಗೆ ಬೆಂಗಳೂರಿನ ಎಂಎಸ್ ಕಟ್ಟಡದಲ್ಲಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಚೇರಿಯ ನವೀಕರಣ ಮತ್ತು ಎಸ್‌ಇಬಿಸಿಯನ್ನು ಬಲಪಡಿಸಲು ಉಪಕರಣಗಳ ಅಳವಡಿಕೆ ಮತ್ತು ನವೀಕರಣದ ಕೆಲಸಕ್ಕಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ₹61.84 ಲಕ್ಷಗಳನ್ನು ಖರ್ಚು ಮಾಡಿದೆ ಎಂದು ಲೆಕ್ಕಪರಿಶೋಧನೆ ಗಮನಿಸಿದೆ. ಆದಾಗ್ಯೂ, ನವೀಕರಿಸಿದ ಕೋಣೆಯನ್ನು ಉದ್ದೇಶಿತ ಎಸ್‌ಇಬಿಸಿಯ ಬದಲಿಗೆ ಕಂದಾಯ ಇಲಾಖೆಯು ಇತರ ಅಧಿಕೃತ ಉದ್ದೇಶಗಳಿಗಾಗಿ ಬಳಸಿತು.

ಈ ಹಿಂದೆ ಕಂಡಿಕೆ 2.1.9 ರಲ್ಲಿ ಹೇಳಿದಂತೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಯಾವುದೇ ಭೌತಿಕ ಸ್ಥಾಪನೆ ಇಲ್ಲದಿದ್ದರೂ, ಎಸ್‌ಇಬಿಸಿ ಎಂಎಸ್ ಕಟ್ಟಡದ ಆವರಣದಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ಹೀಗಾಗಿ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನದಿಂದ ಒಳಾಂಗಣ ಅಲಂಕಾರ ಕಾಮಗಾರಿಗಳಿಗೆ (ಸಾಮರ್ಥ್ಯ ವರ್ಧನೆ ಮತ್ತು ಸನ್ನದ್ಧತೆ ಚಟುವಟಿಕೆಗಳಿಗಾಗಿ ಮೀಸಲಾಗಿದ್ದ) ವೆಚ್ಚ ಮಾಡಿದ ₹61.84 ಲಕ್ಷಗಳು ಸ್ಪಷ್ಟವಾಗಿ ಅನರ್ಹವಾಗಿವೆ.

❖ ಅಗ್ನಿಶಾಮಕ ಮತ್ತು ತುರ್ತು ಇಲಾಖೆಯಿಂದ ನಿಧಿಯ ಬಳಕೆ

ಕಂದಾಯ ಇಲಾಖೆಯು 2013-2022 ರ ಅವಧಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಇಲಾಖೆಗೆ ತರಬೇತಿ, ಸಾಮರ್ಥ್ಯ ವರ್ಧನೆ ಮತ್ತು ಡಿಆರ್‌ಎಫ್ ಘಟಕಗಳಿಗೆ ಉಪಕರಣಗಳ ಖರೀದಿಗಾಗಿ ₹43.37 ಕೋಟಿಗಳನ್ನು ಬಿಡುಗಡೆ ಮಾಡಿದೆ. ಅಗ್ನಿಶಾಮಕ ಮತ್ತು ತುರ್ತು ಇಲಾಖೆಯು ₹23.68 ಕೋಟಿಗಳನ್ನು ಬಳಸಿದೆ ಮತ್ತು ₹7.69 ಕೋಟಿಗಳು (ಹಡುಕಾಟ ಮತ್ತು ಪಾರುಗಾಣಿಕಾ, ಸಾಮರ್ಥ್ಯ ವರ್ಧನೆ ಮತ್ತು ತರಬೇತಿಯ ಘಟಕಗಳಿಗೆ ಬಿಡುಗಡೆ ಮಾಡಲಾಗಿದೆ) ಬಳಕೆಯಾಗದೆ ಮಾರ್ಚ್ 2023 ರ ಅಂತ್ಯದ ವೇಳೆಗೆ ಬ್ಯಾಂಕ್ ಖಾತೆಯಲ್ಲಿ ಹಾಗೇ ಉಳಿದಿದೆ. ಅಗ್ನಿಶಾಮಕ ಮತ್ತು ತುರ್ತು ಇಲಾಖೆಯು ಬಳಕೆಯಾಗದಿರಲು ಕಾರಣಗಳನ್ನು ಅಥವಾ ಬಳಕೆಯ ಕ್ರಿಯಾ ಯೋಜನೆಗಳನ್ನು ಒದಗಿಸಿಲ್ಲ. ಇದಲ್ಲದೆ, ಇಲಾಖೆಯು ಹಣವನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಕಾರಣ 2022-23ರ ಅವಧಿಯಲ್ಲಿ ₹12 ಕೋಟಿಗಳು ಖರ್ಚು ಮಾಡಬೇಕಾಗಿದ್ದ ಅವಧಿಯು ಮುಗಿದುಹೋಗಿತ್ತು. ಮೊತ್ತವು ಕೈತಪ್ಪಿಹೋಯಿತು. ಇದರ ಪರಿಣಾಮವಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನವು ಸರ್ಕಾರದ ಖಾತೆಯ ಹೊರಗೇ ಇದೆ. ಅಗ್ನಿಶಾಮಕ ಮತ್ತು ತುರ್ತು ಇಲಾಖೆಯು ಉಪಕರಣಗಳ ಖರೀದಿ ಮತ್ತು ಸಾಮರ್ಥ್ಯ ವರ್ಧನೆಗೆ ಯಾವುದೇ ಯೋಜನೆಗಳನ್ನು ಹೊಂದಿರಲಿಲ್ಲ ಎಂದು ಇದು ಸೂಚಿಸುತ್ತದೆ.

❖ ವಿಪತ್ತು ನಿರ್ವಹಣಾ ಕೇಂದ್ರದಿಂದ ನಿಧಿಯ ಬಳಕೆ

2017-2023 ರ ಅವಧಿಯಲ್ಲಿ ಡಿಎಂ-ಎಟಿಐಗೆ ಡಿಎಂ ತರಬೇತಿ ಚಟುವಟಿಕೆಗಳನ್ನು ನಡೆಸಲು ₹9.29 ಕೋಟಿಗಳನ್ನು ಬಿಡುಗಡೆ ಮಾಡಲಾಗಿತ್ತು, ಸಂಸ್ಥೆಯು ₹4.18 ಕೋಟಿಗಳನ್ನು ಖರ್ಚು ಮಾಡಿದೆ ಮತ್ತು ಉಳಿದ ₹5.11 ಕೋಟಿಗಳು ಸಿಡಿಎಂನ ಬ್ಯಾಂಕ್ ಖಾತೆಯಲ್ಲಿ ಮತ್ತು ಸರ್ಕಾರದ ಖಾತೆಯ ಹೊರಗೆ ಉಳಿದಿವೆ. 2017-18 ರಿಂದ 2022-23ರ ಅವಧಿಯಲ್ಲಿ ಸಿಡಿಎಂನ ಸರಾಸರಿ ವಾರ್ಷಿಕ ವೆಚ್ಚವು ಕೇವಲ ₹70 ಲಕ್ಷಗಳಷ್ಟಿತ್ತು ಮತ್ತು ಈ ವರ್ಷಗಳಲ್ಲಿ ಉಳಿತಾಯದ ಶೇಕಡಾವಾರು ಪ್ರಮಾಣವು ಶೇಕಡಾ 29 ರಿಂದ 89 ರ ನಡುವೆ ಇತ್ತು ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ಆದ್ದರಿಂದ, ನೈಜ ಬಳಕೆಗಿಂತ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವುದು ಅನಗತ್ಯವಾಗಿದೆ ಮತ್ತು ಹೆಚ್ಚುವರಿ ಬಿಡುಗಡೆಯನ್ನು ಸಮರ್ಥಿಸಲು ದಾಖಲೆಯಲ್ಲಿ ಏನೂ ಇರಲಿಲ್ಲ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ, ಅಗ್ನಿಶಾಮಕ ಮತ್ತು ತುರ್ತು ಇಲಾಖೆ ಮತ್ತು ಮೈಸೂರಿನ ಸಿಡಿಎಂ-ಎಟಿಐನಿಂದ ವೆಚ್ಚದ ವಿವರಗಳನ್ನು ಪಡೆದ ನಂತರ ಈ ಸಂಬಂಧ ಉತ್ತರಗಳನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ (ಆಗಸ್ಟ್ 2024).

3.1.5 ಸಮರ್ಥನೀಯವಾಗಿಲ್ಲದ ಹಣದ ಬಿಡುಗಡೆ ಮತ್ತು ಬಳಕೆ ಪ್ರಮಾಣಪತ್ರಗಳನ್ನು ಪಡೆಯಲಾಗಿಲ್ಲ
ಕೋಷ್ಟಕ 3.5 ರಲ್ಲಿ ತೋರಿಸಿರುವಂತೆ ನೋಡಲ್ ಇಲಾಖೆಯು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನದಿಂದ ಇತರ ಇಲಾಖೆಗಳು / ಏಜೆನ್ಸಿಗಳಿಗೆ ಹಣವನ್ನು ಬಿಡುಗಡೆ ಮಾಡಿದೆ. ಆದರೆ, ಸ್ವೀಕರಿಸುವವರ ಬಳಕೆಯ ವಿವರಗಳು ಮತ್ತು ಅದರ ಮೇಲಿನ ಖಾತೆಗಳ ವಿವರವಾದ ಹೇಳಿಕೆಯನ್ನು ಪಡೆಯಲಾಗಿಲ್ಲ ಮತ್ತು ದಾಖಲೆಯಲ್ಲಿ ಇಡಲಾಗಿಲ್ಲ.

ಕೋಷ್ಟಕ 3.5: ಇಲಾಖೆಗಳು/ಏಜೆನ್ಸಿಗಳಿಗೆ ನಿಧಿ ಬಿಡುಗಡೆಯ ನಿದರ್ಶನಗಳು

ವರ್ಷ	ಇಲಾಖೆ/ಏಜೆನ್ಸಿ	ದಾಖಲಿಸಿದ ಕಾರಣ	ಮೊತ್ತ (₹ ಲಕ್ಷಗಳಲ್ಲಿ)
2017-18	ಪಶುಸಂಗೋಪನೆ	ಮೇವು	500.00
	ಏರೋ ಇಂಡಿಯಾ ಪ್ರದರ್ಶನ	ದಾಖಲೆಯಲ್ಲಿ ಇಲ್ಲ	27.20
2018-19	ಇಂಧನ ಇಲಾಖೆ	ಪ್ರವಾಹ ಮೂಲಸೌಕರ್ಯ ಹಾನಿ	521.00

ಮೂಲ: ಇಲಾಖೆ ಒದಗಿಸಿದ ಮಾಹಿತಿ

ಈ ನಿಟ್ಟಿನಲ್ಲಿ, ಲೆಕ್ಕಪರಿಶೋಧನೆಯು ಈ ಕೆಳಗಿನವುಗಳನ್ನು ಗಮನಿಸಿದೆ:

- ಆಯಾ ಜಿಲ್ಲೆಗಳಲ್ಲಿ ವಿಪತ್ತುಗಳಿಂದ ಉಂಟಾದ ಹಾನಿಯ ತಾತ್ಕಾಲಿಕ ಪುನಃಸ್ಥಾಪನೆಯನ್ನು ಖಚಿತಪಡಿಸಿಕೊಳ್ಳಲು ಎಸ್‌ಡಿಆರ್‌ಎಫ್ ಅಡಿಯಲ್ಲಿ ಹಣವನ್ನು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಯಿತು ಮತ್ತು ರಸ್ತೆಗಳು, ನೀರು ಸರಬರಾಜು, ವಿದ್ಯುತ್ ಮುಂತಾದ ಮೂಲಸೌಕರ್ಯಗಳ ತಕ್ಷಣದ ದುರಸ್ತಿಗಾಗಿ ಜಿಲ್ಲಾಧಿಕಾರಿಗಳು ಅನುಷ್ಠಾನ ಏಜೆನ್ಸಿಗಳಿಗೆ ಹಣವನ್ನು ಬಿಡುಗಡೆ ಮಾಡಿದರು. ಇಂಧನ ಇಲಾಖೆಗೆ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡುವ ಕಾರಣಗಳನ್ನು ನೋಡಲ್ ಇಲಾಖೆ ಸ್ಪಷ್ಟವಾಗಿ ತಿಳಿಸಲು ಸಾಧ್ಯವಾಗಲಿಲ್ಲ.

ವಿಪತ್ತುಗಳಿಂದ ಉಂಟಾದ ಹಾನಿಯನ್ನು ಶಾಶ್ವತವಾಗಿ ಪುನಃಸ್ಥಾಪಿಸಲು ಸಂಬಂಧಪಟ್ಟ ಇಲಾಖೆಯು ತಮ್ಮ ಆಯವ್ಯಯ ಅನುದಾನದಿಂದ ಹಣವನ್ನು ಹಂಚಿಕೆ ಮಾಡಬೇಕಾಗಿರುವುದರಿಂದ, ಕಂದಾಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆ ಒಂದೇ ಕೆಲಸಗಳಿಗಾಗಿ / ಉದ್ದೇಶಕ್ಕಾಗಿ ಹಣವನ್ನು ಬಿಡುಗಡೆ ಮಾಡುವಲ್ಲಿ ನಕಲಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.

- ಬರಗಾಲದ ಸಮಯದಲ್ಲಿ ಮೇವು ಖರೀದಿಸಲು ₹92.00 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದರೂ, ಪಶುಸಂಗೋಪನಾ ಇಲಾಖೆಯ ಆಯುಕ್ತರಿಗೆ ಹೆಚ್ಚುವರಿ ₹5.00 ಕೋಟಿಗಳನ್ನು ಬಿಡುಗಡೆ ಮಾಡಲು ಕಾರಣಗಳು ದಾಖಲಾಗಿಲ್ಲ.

ಹಾಗೂ ಮೇವು ಖರೀದಿಯ ಜವಾಬ್ದಾರಿ ಆಯಾ ತಾಲ್ಲೂಕುಗಳ ಮೇಲಿದ್ದು, ಪಶುಸಂಗೋಪನಾ ಇಲಾಖೆಯ ಆಯುಕ್ತರಿಗೆ ಏಕೆ ಹಣ ಬಿಡುಗಡೆ ಮಾಡಲಾಯಿತು ಎಂಬುದು ಸ್ಪಷ್ಟವಾಗಿಲ್ಲ.

- ಸಂತ್ರಸ್ತರಿಗೆ ತಕ್ಷಣದ ಪರಿಹಾರವನ್ನು ಒದಗಿಸುವ ವೆಚ್ಚವನ್ನು ಭರಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ನಿಧಿಯನ್ನು ಬಳಸಬೇಕಾಗಿರುವುದರಿಂದ, ಏರೋ ಇಂಡಿಯಾ ಪ್ರದರ್ಶನಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನದಿಂದ ₹27.20 ಲಕ್ಷಗಳನ್ನು ಬಿಡುಗಡೆ ಮಾಡುವ ಸಮರ್ಥನೆ ಮತ್ತು ಕಾರಣಗಳು ದಾಖಲೆಯಲ್ಲಿಲ್ಲ.

ಸರ್ಕಾರವು ಯಾವುದೇ ಉತ್ತರಗಳನ್ನು ನೀಡಲಿಲ್ಲ ಆದರೆ ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ವಿವರಗಳನ್ನು ಪಡೆಯಲಾಗುವುದು ಎಂದು ಹೇಳಿದೆ (ಆಗಸ್ಟ್ 2024).

ಶಿಫಾರಸು 6: ಅನುದಾನದ ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ರಾಜ್ಯ ಸರ್ಕಾರವು ನಿಯತಕಾಲಿಕವಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಬಳಕೆ ಪ್ರಮಾಣಪತ್ರಗಳನ್ನು ಪಡೆಯಬೇಕು.

3.1.6 ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನದ ದುರುಪಯೋಗ

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ತಹಶೀಲ್ದಾರ್ ಅವರ ದಾಖಲೆಗಳ ಪರಿಶೀಲನೆ ನಡೆಸಿದಾಗ 2017-18ನೇ ಸಾಲಿನಲ್ಲಿ ಕಚೇರಿ ಸಹಾಯಕನೊಬ್ಬ 59 ಚೀಕ್‌ಗಳಿಗೆ ತಹಶೀಲ್ದಾರ್ ಅವರ ಸಹಿಯನ್ನು ನಕಲಿ ಮಾಡಿ ₹18.59 ಲಕ್ಷಗಳನ್ನು ದುರುಪಯೋಗಪಡಿಸಿಕೊಂಡಿದ್ದು, 2017ರ ನವೆಂಬರ್‌ನಲ್ಲಿ ಪೊಲೀಸ್ ಅಧಿಕಾರಿಗಳಿಗೆ ದೂರು ದಾಖಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಬೆಳವಣಿಗೆಗಳು ದಾಖಲೆಗಳಲ್ಲಿ ಕಾಣುತ್ತಿಲ್ಲ.

3.1.7 ಅನರ್ಹ ಪ್ರಕರಣಗಳಿಗೆ ಎಸ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ಪಾವತಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ / ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಮಾರ್ಗಸೂಚಿಗಳು ಮನೆ ಕುಸಿತ, ಮನೆಗಳಿಗೆ ನೀರು ಪ್ರವಾಹ, ಗಂಭೀರ ಗಾಯಗಳು ಮುಂತಾದ ನೈಸರ್ಗಿಕ ವಿಪತ್ತುಗಳಿಂದ ಸಂತ್ರಸ್ತರಾದವರಿಗೆ ಪರಿಹಾರ ಪಾವತಿಸಲು ತಿಳಿಸುತ್ತವೆ. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಸಿಡಿಲು, ಮುಳುಗಿ ಸಾಯುವ (ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು ಸೇರಿದಂತೆ) ಮಾನವ ಮತ್ತು ಜಾನುವಾರುಗಳ ಸಾವುಗಳಿಗೆ ಪರಿಹಾರ ಪಾವತಿಸಲು ಮಾರ್ಗಸೂಚಿಗಳು ಒದಗಿಸುತ್ತವೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಡಿಯಲ್ಲಿ ಪರಿಹಾರ ಪಾವತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಪರಿಶೀಲನೆಯಲ್ಲಿ, ಮಾನವ / ಜಾನುವಾರುಗಳ ಸಾವಿಗೆ ನೈಸರ್ಗಿಕ ವಿಪತ್ತುಗಳಿಗೆ / ವಿಪತ್ತುಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲದಿದ್ದರೂ, ಈ ಕೆಳಗಿನ ನಿದರ್ಶನಗಳಲ್ಲಿ ಪರಿಹಾರವನ್ನು ಪಾವತಿಸಲಾಗಿದೆ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ.

ಹಾವೇರಿ ಜಿಲ್ಲೆಯ ತಾಲ್ಲೂಕುಗಳು ₹1.81 ಕೋಟಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು ₹2 ಲಕ್ಷಗಳನ್ನು ಆತ್ಮಹತ್ಯೆಗಳಿಗೆ ಮತ್ತು ಹಾವು ಕಡಿತದಿಂದಂಟಾದ ಸಾವುಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ನಿಧಿಯಿಂದ ಪಾವತಿಸಿವೆ. ಈ ಪ್ರಕರಣಗಳಿಗೆ ಪರಿಹಾರವನ್ನು ವಾಸ್ತವವಾಗಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆಯು ಡಿಸಿಗಳ ಮೂಲಕ ಪಾವತಿಸಬೇಕಾಗಿತ್ತು.

ಕಲಬುರಗಿ ಜಿಲ್ಲೆಯಲ್ಲಿ ಭತ್ತೀಸ್ ಗಡ್ಡದಲ್ಲಿ ನಕ್ಷರ ದಾಳಿಯಲ್ಲಿ ಮೃತಪಟ್ಟ ಸೇನಾ ಸಿಬ್ಬಂದಿಗೆ ಎಸ್ ಡಿಆರ್ ಎಫ್ ಅನುದಾನದಿಂದ ₹25 ಲಕ್ಷಗಳ ಪರಿಹಾರವನ್ನು ನೀಡಲಾಗಿದ್ದು, ಪರಿಹಾರವನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಭರಿಸಬೇಕಿತ್ತು.

ಕಲಬುರಗಿ ಜಿಲ್ಲೆ ವ್ಯಾಪ್ತಿಯ ಕಮಲಾಪುರ ತಾಲ್ಲೂಕಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನವನ್ನು ಬೆಳೆ ನಷ್ಟ ಸಮೀಕ್ಷೆ ನಡೆಸಿದ ವ್ಯಕ್ತಿಗಳ ಗೌರವಧನಕ್ಕಾಗಿ (₹0.51 ಲಕ್ಷ) ಅನರ್ಹವಾಗಿ ಬಳಸಿಕೊಂಡಿರುವುದನ್ನು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿದೆ.

3.1.8 ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಡಿಯಲ್ಲಿ ಅನುಮತಿಸಲಾಗದ ವೆಚ್ಚ

ಮಾರ್ಗಸೂಚಿಗಳ ಪ್ರಕಾರ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ನಿಗದಿತ ಮಾನದಂಡಗಳ ಒಳಗೆ ವಿಪತ್ತುಗಳಿಂದಾಗಿ ಹಾನಿಗೊಳಗಾದ ಮೂಲಸೌಕರ್ಯಗಳ ತಕ್ಷಣದ ತಾತ್ಕಾಲಿಕ ಪುನಃಸ್ಥಾಪನೆಯ ವೆಚ್ಚವನ್ನು ಪೂರೈಸಲು ಎಸ್‌ಡಿಆರ್‌ಎಫ್ ಅನುದಾನವನ್ನು ಬಳಸಲಾಗುತ್ತದೆ. ಅಂತಹ ಯಾವುದೇ ವೈಯಕ್ತಿಕ ಪುನಃಸ್ಥಾಪನೆ ಕಾರ್ಯಕ್ಕೆ ಗರಿಷ್ಠ ವೆಚ್ಚ ₹2.00 ಲಕ್ಷ ಆಗಿರುತ್ತದೆ. ಹಾನಿಗೊಳಗಾದ ಮೂಲಸೌಕರ್ಯಗಳ ಶಾಶ್ವತ ಪುನಃಸ್ಥಾಪನೆಯನ್ನು ಆಯಾ ಇಲಾಖೆಗಳ ನಿಯಮಿತ ಆಯವ್ಯಯ ಅನುದಾನದ ಮೂಲಕ ಕೈಗೊಳ್ಳಬೇಕಾಗಿತ್ತು.

ದಾಖಲೆಗಳ ಲೆಕ್ಕಪರಿಶೋಧನೆಯು ಜಿಲ್ಲಾ ಮಟ್ಟದಲ್ಲಿ ಹಾನಿಗೊಳಗಾದ ಮೂಲಸೌಕರ್ಯಗಳ ದುರಸ್ತಿ / ಪುನಃಸ್ಥಾಪನೆಗೆ ಸಂಬಂಧಿಸಿದಂತೆ ನಿಗದಿತ ವಿತ್ತೀಯ ಮಿತಿ ₹2.00 ಲಕ್ಷಗಿಂತ ಹೆಚ್ಚಿನ ಹಲವಾರು ಕಾರ್ಯಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ತೋರಿಸಿದೆ. ಇದು ಎಸ್‌ಡಿಆರ್‌ಎಫ್ ಅಡಿಯಲ್ಲಿ ಅನುಮತಿಸಲಾಗದು. ಮಾರ್ಗದರ್ಶಿ ಸೂತ್ರಗಳು ಮತ್ತು ವಿತ್ತೀಯ ಮಿತಿಗಳನ್ನು ಉಲ್ಲಂಘಿಸಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ ಜಿಲ್ಲಾವಾರು ವಿವರಣಾತ್ಮಕ ನಿದರ್ಶನಗಳನ್ನು ಅನುಬಂಧ 3.5 ರಲ್ಲಿ ತೋರಿಸಲಾಗಿದೆ. ವರದಿಯಾದ ಪ್ರಕರಣಗಳನ್ನು ತನಿಖೆ ಮಾಡಲು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗುವುದು ಮತ್ತು ಮೂಲಸೌಕರ್ಯ ಹಾನಿಗಳ ತಾತ್ಕಾಲಿಕ ಪುನಃಸ್ಥಾಪನೆಗೆ ಮಾತ್ರ ಎಸ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಕಟ್ಟುನಿಟ್ಟಾಗಿ ವೆಚ್ಚ ಮಾಡಲು ಜಿಲ್ಲೆಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಸರ್ಕಾರ ಉತ್ತರಿಸಿತು (ಆಗಸ್ಟ್ 2024).

ಶಿಫಾರಸು 7: ಲೆಕ್ಕಪತ್ರ ಮಾನದಂಡಗಳಿಗೆ ಬದ್ಧರಾಗಿರುವಂತೆ ಮತ್ತು ಅನಿಯಮಿತ ಹಣಕಾಸು ವಹಿವಾಟುಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು.

ಬರಗಾಲ ಕೃಷಿಡಿಯು ರಾಜ್ಯ ಸರ್ಕಾರವು ಬರಗಾಲದ ವೆಚ್ಚಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕೆಂದು ಮಾಸಿಕ ಖರ್ಚು ಹೇಳಿಕೆಗಳು (ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ) ಬಳಕೆ ಪ್ರಮಾಣ ಪತ್ರಗಳು, ಆಂತರಿಕ ಮತ್ತು ಬಾಹ್ಯ ಲೆಕ್ಕಪರಿಶೋಧನೆ ಹೇಗೆ ಮಾಡಬೇಕೆಂದು ಆದೇಶಿಸಿದೆ.

ಕಂದಾಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, 2017-18 ರಿಂದ 2019-20 ರ ಅವಧಿಯಲ್ಲಿ ರಾಜ್ಯದಲ್ಲಿ ಬರ ನಿರ್ವಹಣೆಗಾಗಿ ಒಟ್ಟು ₹5,791.47 ಕೋಟಿ ವೆಚ್ಚವಾಗಿದೆ. ಆದರೆ, ಜಿಲ್ಲಾವಾರು ಬಿಡುಗಡೆ ಮಾಡಿದ ಅಥವಾ ವೆಚ್ಚವನ್ನು ಕಾಯ್ದಿರಿಸಿದ ವಸ್ತುಗಳ ವಿವರಗಳನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಲಾಗಿಲ್ಲ.

ಇದಲ್ಲದೆ, ರಾಜ್ಯ ಸರ್ಕಾರ / ನೋಡಲ್ ಇಲಾಖೆಯು ಖಾತೆಗಳು ಅಥವಾ ವೆಚ್ಚದ ಘಟನೆವಾರು ಅಂಕಿ ಸಂಖ್ಯೆ ಮಾಹಿತಿಯನ್ನು ನಿರ್ವಹಿಸುವುದಿಲ್ಲ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ. ಇದಲ್ಲದೆ, ಪರೀಕ್ಷಾ ತನಿಖೆಗೆ ಒಳಗಾದ ಯಾವುದೇ ಜಿಲ್ಲಾಡಳಿತಗಳು ಅಗತ್ಯವಾದ ಬಳಕೆ ಪ್ರಮಾಣ ಪತ್ರಗಳನ್ನು ಘಟನೆವಾರು ಅಥವಾ ಸ್ವೀಕರಿಸಿದ / ಖರ್ಚು ಮಾಡಿದ ಒಟ್ಟು ಮೊತ್ತಕ್ಕೆ ರಾಜ್ಯ ಸರ್ಕಾರ / ನೋಡಲ್ ಇಲಾಖೆಗೆ ಸಲ್ಲಿಸಿಲ್ಲ. ಬರ ವೆಚ್ಚದ ಲೆಕ್ಕಪತ್ರಗಳ ಆಂತರಿಕ ಅಥವಾ ಬಾಹ್ಯ ಲೆಕ್ಕಪರಿಶೋಧನೆಗೆ ರಾಜ್ಯ ಸರ್ಕಾರವು ವ್ಯವಸ್ಥೆ ಮಾಡಲಿಲ್ಲ. ಸ್ಪಷ್ಟವಾಗಿ, ಬರ ಪರಿಹಾರಕ್ಕಾಗಿ ವೆಚ್ಚವನ್ನು ಸಿದ್ಧಪಡಿಸುವಲ್ಲಿ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ರಾಜ್ಯ ಸರ್ಕಾರದ ಪ್ರಯತ್ನಗಳು ಅಸಮರ್ಪಕವಾಗಿದ್ದವು ಮತ್ತು ಹೀಗಾಗಿ ಪರಿಣಾಮಕಾರಿಯಾಗಿರಲಿಲ್ಲ.

2023 ರ ಮುಂಗಾರು ಅವಧಿಯಲ್ಲಿ, ಬ್ಯಾಂಕ್ ಖಾತೆಯಲ್ಲಿ ನಿರ್ವಹಿಸಲಾದ ನಿಧಿಗಳ ಮೂಲಕ ಹೂಡುವಿಕೆಯ ಸಹಾಯಧನವನ್ನು ಪಾವತಿಸುವ ಬದಲು ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಪಾಡಿಕೊಳ್ಳಲು ಎಸ್‌ಡಿಆರ್‌ಡಿ / ಎಸ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಎಲ್ಲಾ ಪರಿಹಾರವನ್ನು ಕೆ2 ಖಜಾನೆ ಕಾರ್ಯವಿಧಾನದ ಮೂಲಕ ವಿತರಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಉತ್ತರಿಸಿತು (ಆಗಸ್ಟ್ 2024).

3.1.9 ದೇಣಿಗೆಗಳ ಸ್ವೀಕೃತಿ ಮತ್ತು ಅದರಿಂದಾದ ಖರ್ಚು ವೆಚ್ಚಗಳು

ವ್ಯಾಪಾರ ಸಂಸ್ಥೆಗಳಿಂದ ಪಡೆದ ದೇಣಿಗೆಗಳು, ಸರ್ಕಾರೇತರ ಸಂಸ್ಥೆಗಳು / ಸಾರ್ವಜನಿಕರಿಂದ ಕೊಡುಗೆಗಳು ಇತ್ಯಾದಿಗಳ ಬಗ್ಗೆ ಮಾಹಿತಿ ಕೋರಿದ ಲೆಕ್ಕಪರಿಶೋಧನೆಗೆ ಪ್ರತಿಕ್ರಿಯೆಯಾಗಿ ಇಲಾಖೆಯು (ಆಗಸ್ಟ್ 2022) ₹88.82 ಕೋಟಿಗಳನ್ನು ಆರ್ಥಿಕ ದೇಣಿಗೆಯಾಗಿ ಸ್ವೀಕರಿಸಲಾಗಿದೆ ಮತ್ತು ₹1.52 ಕೋಟಿಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದೆ.

ಕಂದಾಯ ಇಲಾಖೆ (ಡಿಎಂ) ದೇಣಿಗೆಗಳನ್ನು ಸ್ವೀಕರಿಸುವ ವಹಿವಾಟುಗಳನ್ನು ದಾಖಲಿಸಲು ಅಗತ್ಯವಾದ ದಾಖಲೆಗಳಾದ¹⁹ ರಶೀದಿ ಪುಸ್ತಕ, ರವಾನೆ ರಿಜಿಸ್ಟರ್ ಮತ್ತು ನಗದು ಪುಸ್ತಕವನ್ನು ನಿರ್ವಹಿಸಲಿಲ್ಲ ಎಂದು ಲಭ್ಯವಿರುವ ದಾಖಲೆಗಳಿಂದ ಗಮನಿಸಲಾಗಿದೆ. ಹೀಗಾಗಿ, ಲೆಕ್ಕಪರಿಶೋಧನೆಯು ಬ್ಯಾಂಕ್ ಪಾಸ್ ರಸೀದಿಗಳನ್ನು ಪರಿಶೀಲಿಸಿತು ಮತ್ತು ಇಲಾಖೆಯು ₹135.21 ಕೋಟಿ ದೇಣಿಗೆಗಳನ್ನು ಸ್ವೀಕರಿಸಿ ಆಗಸ್ಟ್ 2019 ಮತ್ತು ಸೆಪ್ಟೆಂಬರ್ 2023 ರ ಅವಧಿಯಲ್ಲಿ ₹35.63 ಕೋಟಿ ಖರ್ಚು ಮಾಡಿದೆ ಎಂದು ಗಮನಿಸಿದೆ. ಬ್ಯಾಂಕ್ ಸಾರವು ಚೆಕ್ ಸಂಖ್ಯೆಯನ್ನು ಮಾತ್ರ ಹೊಂದಿರುವುದರಿಂದ ದಾನಿಗಳ ಸ್ಪಷ್ಟ ವಿವರಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಸ್ವೀಕರಿಸಿದ ದೇಣಿಗೆಗಳ ಪ್ರಮಾಣವು ವೈಯಕ್ತಿಕ ಪ್ರಕರಣಗಳಲ್ಲಿ ₹10 ರಿಂದ ₹10.47 ಕೋಟಿಯವರೆಗೆ ಇರುತ್ತದೆ. ಲಭ್ಯವಿರುವ ದಾಖಲೆಗಳ ಪರಿಶೀಲನೆಯು ₹35.63 ಕೋಟಿಗಳ ವೆಚ್ಚದಲ್ಲಿ, ಲೆಕ್ಕಪರಿಶೋಧನೆಗೆ ₹2.34 ಕೋಟಿಗಳ ವೆಚ್ಚವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಮತ್ತು ₹1 ಕೋಟಿಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಖಾತೆಗೆ ವರ್ಗಾಯಿಸಲಾಗಿದೆ ಎಂದು ದಾಖಲಿಸಲಾಗಿದೆ. ಇದರ ಕಾರಣಗಳು ದಾಖಲೆಗಳಲ್ಲಿ ಕಾಣಬರುತ್ತಿಲ್ಲ.

ಹೀಗಾಗಿ, ಸಂಪೂರ್ಣ ದಾಖಲೆಗಳ ಅನುಪಸ್ಥಿತಿಯಲ್ಲಿ, ಸರ್ಕಾರಕ್ಕೆ ಸ್ವೀಕರಿಸಿದ ಮತ್ತು ರವಾನಿಸಲಾದ ಒಟ್ಟು ಮೊತ್ತವನ್ನು ಲೆಕ್ಕಪರಿಶೋಧನೆಗೆ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ವಿವರಗಳನ್ನು ದಾಖಲಿಸದೆ ದೇಣಿಗೆಗಳನ್ನು ಸ್ವೀಕರಿಸಿದ ಈ ಖಾತೆಯಿಂದ ಹಣವನ್ನು ಹಿಂಪಡೆಯುವುದರಲ್ಲಿ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯ ತುಂಬಿದೆ. ಈ ಬಗ್ಗೆ ತನಿಖೆ ನಡೆಸಬೇಕಾಗಿದೆ.

ಸ್ವೀಕರಿಸಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಯಾವುದೇ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಲೆಕ್ಕಪರಿಶೋಧನಾ ತಂಡವನ್ನು ರಚಿಸಲಾಗುವುದು ಎಂದು ಸರ್ಕಾರ ಉತ್ತರಿಸಿತು (ಆಗಸ್ಟ್ 2024).

¹⁹ ಸರ್ಕಾರಿ ಖಾತೆ (ರಶೀದಿಗಳು ಮತ್ತು ಪಾವತಿಗಳು) ನಿಯಮಗಳು, 1983 ರ ನಿಯಮ 21 ರ ಪ್ರಕಾರ, ಸರ್ಕಾರದ ಪರವಾಗಿ ಹಣವನ್ನು ಸ್ವೀಕರಿಸುವ ಕಚೇರಿಯ ಮುಖ್ಯಸ್ಥರು, ರಶೀದಿಗೆ ಸಹಿ ಹಾಕುವ ಮೊದಲು ಮತ್ತು ಅದರ ಕೌಂಟರ್ ಫಾಯಿಲ್ ಅನ್ನು ಇನಿಷಿಯಲ್ ಮಾಡುವ ಮೊದಲು, ಮೊತ್ತವನ್ನು ನಗದು ಪುಸ್ತಕದಲ್ಲಿ ಸರಿಯಾಗಿ ನಮೂದಿಸಲಾಗಿದೆ ಎಂದು ಸ್ವತಃ ತೃಪ್ತಿಪಡಿಸಿದ ನಂತರ ಪಾವತಿದಾರನಿಗೆ ಅವರು ಸಹಿ ಮಾಡಿದ ರಶೀದಿಯನ್ನು ನೀಡಬೇಕು.